



ಸಾವೆರಾಪುರಾಚೊ

ಸುಬಾದ್


ಸಾಂ ಫ್ರಾನ್ಸಿಸ್ ಸಾವೆರ್ ಫಿರ್ಗಜಿಚೊ ಸ್ಮಾರಕ್ ಅಂಕೊ | 2018



ಸಾವೆರಾಚ್ಯಾ ಸಾವ್ಯೆಂತ್ 25 ಪಾವ್ಲಾಂ...

BEST WISHES

Congratulations to ALL Saverapurans on the occasion of the silver jubilee of the church. Anniversaries are excellent times for parishioners to reflect on the past and to honor the men and women on whose shoulder you now stand. It seems like only yesterday that this little chapel was inaugurated and now you are already celebrating your silver jubilee!



We want to thank God for all the blessings bestowed upon this little parish throughout these twenty five years. The impact of this church in the lives of people of Saverapura is tremendous. It is amazing to see the growth, the transformation and dedication in the lives of the parishioners -- especially the youth!

A special thank you to the Redemptorists, especially Fr. Rakesh and Fr. Eugene whose dedication, hard work, hope and struggles have created this wonderful community. We hope and pray that the parish continues this progress with a strong sense of community, solidarity and mutual assistance.

With love - Monica Melville & Family - California, USA.



With Best Compliments From

**ALFRED JEROME PINTO, CELINE A. PINTO
ALLWYN A. PINTO & ASHWIN A. PINTO**


St. Anthony Ward.

**(Sanghvi Exotica, 13th Floor, Dahisar (East)
Mumbai - 400068**





Melwin Kiran D'Souza
 Mobile : 9741222367
 8971053424



D'SOUZA STEEL FABRICATORS

Gate, Grills
 Railing Shutters,

Truss Work, Sheet Roofing,
 S.S. Steel Railings

Shed No. D-12, Door No. 3-11 A(5)
 Industrial Area, Kadalakere, Moodbidri - 574227

ನಾವೆರಾಪುರಾಚೊ ಸುವಾದ್ ರುಜ್ಯಾಚ್ಯಾ ಅಂಕ್ಯಾಕ್ ಬರೆಂ ಮಾಗ್ತಾಂವ್.
 ಸೊಜಾಗೆಲೆಂ ಕುಟುಂಬ ಸಾವೆರಾಪುರಾ



ಅಣ್ಣಿ ಡಿಸೋಜ

ಅಮೃತೋತ್ಸವಾಚ್ಯಾ
 ಸಂಖ್ಯೆಮಾರ್ ಆಸ್ಚ್ಯಾ
 ಮಾರ್ಯಾಕ್ ಬರೆಂ ಮಾಗುನ್,
 ಬಳ್ ಭಲಾಯ್ಕಿ ಮಾಗ್ತಾಂವ್.



ಮೈಕಲ್ ಸ್ಟ್ಯಾನಿ ಡಿಸೋಜ

ಜೆನ್ನಿಫರ್, ಜೇಸನ್, ಶೋನ್ - ಬಾಕ್ರೆಯ್ಸ್

ಅಮರ್ ಯಾದಾ



ದ. ಅಗೋಲಿ ಡಿಸೋಜ



Message



Dear Fr Rakesh Mathias and the Parish Community,

It is with great Joy that I pen these few lines to give thanks to the Lord for the 25 years that the Lord has blessed this little but significant parish. A Parish, the Church truly incarnated, is made up not just of the building, the boundaries, the parish priest and administrative staff but of each and every baptised Catholic, each and every family who live joyfully our faith in our God who is our loving Father, in Jesus our loving Brother and in the Holy Spirit who is our peace and grace to live a life of communion.

I therefore wish to thank each and every family of St Francis Xavier's Parish Saverapura for your committed living of the Gospel of Jesus through your dedication, commitment, hard work and sincerity shown these twenty-five years to live joyfully our faith and in so doing Being in every neighbourhood of the parish a vibrant community of believing Christians. Together all the neighbourhoods have contributed over the years in so many ways, all the families have given so much of their time, energy, and talents with so much love that we have a wonderful and vibrant parish community growing from strength to strength today.

I wish to place on record my own thanks and that of all the Redemptorists of the V. Province of Majella to the many Parish Priests and priests who have served this parish over the years. May the Lord bless their generous efforts abundantly with his manifold blessings. I offer my thanks to the present Redemptorist Community of Alangar and in a very special way Fr. Eugene D'Silva under whose care the parish comes, for their dedication and work over these years. I wish to congratulate and thank the present Parish Priest, Fr Rakesh Mathias and our confrere Fr Ivan D'Souza who collaborates with him in the mission community of Palke for their devotion, dedication and commitment shown to guide and animate the parish community.

I pray that the Lord bless each and every family of our St. Francis Xavier's Parish and that the Spirit continue to inspire and guide each family in giving of themselves in contributing to making this parish into a vibrant Church living the Joy of the Gospel. May Our Mother of Perpetual Help intercede for you all and St. Francis Xavier your patron pray for you all.

Congratulations and Blessings, In the Redeemer,

Fr. Joseph Ivel Mendanha, CSsR

V. Provincial Superior

V. Province of Majella, Mumbai



ಸಂದೇಶ್



ಮೊಗಾಳ್ ರಾಕೇಶ್ ಬಾಪಾನೊ,

ಸಾವೆರಾಪುರಾಚ್ಯಾ ಸಾಂ. ಫ್ರಾನ್ಸಿಸ್ ಸಾವೆರಾಕ್ ಸಮರ್ಪಿತ್ ಕೆಲ್ಲ್ಯಾ ಫಿರ್ಗಜೆಚೊ ಸ್ಮಾರಕ್ ಅಂಕೊ ಕಾಡ್ಚ್ಯಾ ಸಂದರ್ಭಾರ್ ಮ್ಹಜೊ ಸಂದೇಶ್ ದೀಂವ್ಕ್ ಸಂತೊಸ್ ಪಾವ್ತಾಂ.

ಮೂಡಬಿದ್ರಿ ವಾರಾಡ್ಯಾಚಿ ಚೊವ್ದಾವಿ ಫಿರ್ಗಜ್ ಜಾವ್ನ್ ಅಸ್ತಿತ್ವಾಕ್ ಆಯಿಲ್ಲಿ ಸಾವೆರಾಪುರ ಫಿರ್ಗಜ್, ತಿಚೊ ಆರಂಭ್ ಪಯ್ಲೆಂ ಕೊಪೆಲ್ ಜಾವ್ನ್ 23 ವರ್ಸಾಂ ಆನಿ ಫಿರ್ಗಜ್ ಜಾವ್ನ್ 3 ವರ್ಸಾಂ, ಅಶೆಂ ರುಪ್ಪೋತ್ಸವಾಚ್ಯಾ ಆಚರಣಾಕ್ ಕಾರಣ್ ಜಾತಾ. ಪಾಟ್ಲ್ಯಾ ಪಂಚ್ಚೀಸ್ ವರ್ಸಾಂನಿ ಜಾಲ್ಲಿ ಪ್ರಗತಿ ಅಪೂರ್ವ್. 1991 ಥಾವ್ನ್ 2008 ಇಸ್ವೆ ಪರ್ಯಾಂತ್ ಹಾಂಗಾಚ್ಯಾ ಲೊಕಾಕ್ ಪಾಲಡ್ಕ ಫಿರ್ಗಜ್ ವಿಗಾರಾಂಥಾವ್ನ್ ಆತ್ಮೀಕ್ ಸೆವಾ, ಕೊಪೆಲಾಚಿ ಬಾಂದಪ್ ಆನಿ ಮೇಲ್ವಿಚಾರಣ್ ಮೆಳ್ಳಾಂ. ತಾಂಕಾ ಸರ್ವಾಂಕ್ ಆಮಿ ಉಪ್ಕಾರಿ ಮನ್ ದಾಕೊಂವ್ಕ್ ಫಾವೊ. ತಾಂಚೊ ತ್ಯಾಗ್, ಸಾಕ್ರಿಫಿಸ್, ಪವಿತ್ರ್ ಸಭೆ ಥಂಯ್ ತಾಂಕಾ ಆಸ್‌ಲ್ಲೊ ಹುಸ್ಕೊ, ಹ್ಯಾ ಹಂತಾಚ್ಯಾ ಅಭಿವೃದ್ಧೆಕ್ ಕಾರಣ್. ಹಾಂಗಾಸರ್ ಖಂಡಿತ್ ಜಾವ್ನ್ ಉಗ್ಡಾಸ್ ಕಾಡುಂಕ್ ಜಾಯ್ ಅಲಂಗಾರ್ ಫಿರ್ಗಜೆಚೊ ಆದ್ಲೊ ವಿಗಾರ್ ಬಾ. ಫ್ರಾನ್ಸಿಸ್ ಸೊಜ್ (ಪೊಕಿ ಪಾದ್ರ್ಯಾಬ್). ಏಕ್ ಭಾಗೆವಂತ್ ಆನಿ ಪಯ್ಲಾ ದಿಷ್ಟ್ ಆಸ್‌ಲ್ಲೊ ಯಾಜಕ್. ತಾಣೆಂ ಹಾಂಗಾಚೊ ಜಾಗೊ ಕಾಣ್ಲೊ.

ಪಾಟ್ಲ್ಯಾ 10 ವರ್ಸಾಂನಿ ರೆದೆಂಪ್ತೊರಿಸ್ತ್ ಮೆಳಾಚ್ಯಾ ಯಾಜಕಾಂನಿ ಹೆಂ ಕೊಪೆಲ್ ತಾಂಚ್ಯಾ ಹಾತಿಂ ಘೆವ್ನ್ ತಿ ಫಿರ್ಗಜ್ ಜಾಲಿ ಆನಿ ಫಿರ್ಗಜ್ ಜಾವ್ನ್ ಪಾಟ್ಲ್ಯಾ 3 ವರ್ಸಾಂನಿ ತಾಣಿಂ ಜೊಡ್ಲಿ ಪ್ರಗತಿ ಅಪ್ರತಿಮ್. ಆಮ್ಚ್ಯಾ ದಿಯೆಸೆಜಿಂತ್ ಹಿ ತಾಂಚಿ ಪಯ್ಲಿ ಫಿರ್ಗಜ್ ತ್ಯಾ ದೆಕುನ್ ವ್ಹಡಾ ಮೊಗಾನ್ ಹಾಚೊ ಪೋಸ್ ತಾಣಿಂ ಕೆಲಾ. ವಿಗಾರ್ ಬಾ. ರಾಕೇಶ್ ಮಥಾಯಸ್, ಬಾ. ಎವ್ಜಿನ್ ಡಿಸಿಲ್ವಾಚ್ಯಾ ಮಾರ್ಗದರ್ಶನಾಖಾಲ್ ಆನಿ ಹೆರ್ ಯಾಜಕಾಂ ಆನಿ ಬ್ರದರಾಂಚ್ಯಾ ಸಹಕಾರಾನ್ ಹಿ ಪ್ರಗತಿ ತಾಣಿಂ ಜೊಡ್ಲಾ.

ಏಕಾ ಹಾತಾನ್ ತಾಳಿಯೊ ಪೆಟುಂಕ್ ಜಾಯ್ನಾಂತ್. ಯಾಜಕಾನ್ ಮಾತ್ರ್ ವಾವ್ರ್ ಕರುಂಕ್ ಜಾಯ್ನಾ, ಲಾಯಿಕಾಂಚೊ ಸಹಕಾರ್ಯೀ ಜಾಯ್. ತಶೆಂ ಮ್ಹಣ್ತಾನಾ ಹ್ಯಾ ಫಿರ್ಗಜೆಚೊ ಲೋಕ್ ನಿಜಾಯ್ಕಿ ಕಶ್ಟಿ ಆನಿ ಕುಮ್ತೆ ಮನೋಭಾವಾಚೊ. ಪಾಟ್ಲ್ಯಾ ವರ್ಸಾಂನಿ ತಾಂಚೆ ಉದಾರ್ ಮನ್ ಫಿರ್ಗಜೆಚ್ಯಾ ವಿವಿಧ್ ಅಭಿವೃದ್ಧೆಚ್ಯಾ ಹಂತಾಂನಿ ತಾಣಿಂ ದಾಕಯ್ಲಾಂ.

ಹಿ ಫಿರ್ಗಜ್ ಭಾವಾಡ್ತಾಚ್ಯಾ, ಮೊಗಾಚ್ಯಾ ಆನಿ ಸೆವೆಚ್ಯಾ ಸ್ಪಿರಿತಾನ್ ಜೊಕ್ತ್ಯಾ ವಾಟೆನ್ ಚಲ್ತೆಚ್ ಆಸಾ. ಫಿರ್ಗಜೆಂತ್ ಭಾವಾಡ್ತಾಚೊ ಎಕ್ವಟ್ ಆಸಾ. ಹೊ ಪ್ರಗತೆಕ್ ಪೂರಕ್ ಜಾವ್ನಾಸಾ.

ಕೊಪೆಲಾಚ್ಯಾ ಆರಂಭಾಚೊ ರುಪ್ಪೋತ್ಸವ್ ಆಚರಣ್ ಕರ್ಚ್ಯಾ ಹ್ಯಾ ವಗ್ತಾ ಸರ್ವಾಂಕ್ ಅಭಿನಂದನ್ ಪಾಟಯ್ತಾನಾ, ಮುಖ್ಲಿಂ ವರ್ಸಾಂ ಸೊಮ್ಯಾಚ್ಯಾ ಕುರ್ಪೆಚಿಂ ವರ್ಸಾಂ ಜಾಂವ್ಪಿತ್. ವಿವಿಧ್ ಶೆತಾಂನಿ ಜಾಯ್ತಿ ಅಭಿವೃದ್ಧಿ ಜಾಂವ್ಕ್ ಆಸ್ತಲಿ. ಸೊಮಿ ವೆಳಾಕಾಳಾಕ್ ಹೆಂ ಚಲೊವ್ನ್ ವರ್ರಲೊ.

ತುಮ್ಕಾಂ ಸರ್ವಾಂಕ್ ಅಭಿನಂದನ್ ಪಾಟವ್ನ್ ಆನಿ ದೆವಾಚಿಂ ಬೆಸಾಂವಾಂ ಮಾಗುನ್ ಅಕೇರ್ ಕರ್ತಾಂ. ದೇವ್ ತುಮ್ಚೆಂ ಸವೆಂ ಆಸುಂ.

ಮಾ. ಬಾ. ಪಾವ್ಲ್ ಸಿಕೇರ್

ವಿಗಾರ್‌ವಾರ್, ಮೂಡಬಿದ್ರೆ.



ಸಂದೇಶ್



ಮೊಗಾಳ್ ಮಾ.ಬಾ. ರಾಕೇಶ್ ಆನಿ ಸಾವೆರಾಪುರ ಫಿರ್ಗಜ್‌ಗಾರಾಂನೊ,

ಸಾಂ ಫ್ರಾನ್ಸಿಸ್ ಸಾವೆರಾಕ್ ಸಮರ್ಪಿಲ್ಲಾ ಸಾವೆರಾಪುರ ಫಿರ್ಗಜ್‌ಗಾರಾಂಕ್ ತುಮ್ಮಾಂ, ತುಮ್ಮಾ ಮಾಂಯ್ ಫಿರ್ಗಜಿಚ್ಯಾ ಸರ್ವ್ ಭಾವಾಂ ಭಯ್ಣಿಂ ತರ್ಪೆನ್ ಹಾರ್ದಿಕ್ ಉಲ್ಲಾಸ್ ಪಾಟಯ್ತಾಂ. “ಸುವಾದ್”, ತುಮ್ಮಾ ಫಿರ್ಗಜಿಚ್ಯಾ ಪತ್ರಾಚೊ ಪಯ್ಲೊ ಅಂಕೊ ಪರ್ಗಟ್ಣಾ ಹ್ಯಾ ಸುವಾಳ್ಕಾರ್, ತುಮ್ಮಾಂ ಹೆಂ ಪಯ್ಲೆಂ ಮೇಟ್, ಮುಕ್ಲ್ಯಾ ಎಕ್ ಲಾಂಬ್ ಪಯ್ಣಾಕ್ ಭದ್ರ್ ಬುನ್ಯಾದ್ ಜಾಂವ್. ನವಿ ಫಿರ್ಗಜ್, ನವಿ ಉರ್ಬಾ, ನವಿ ಹುಮೆದ್ ಪಳೆಂವ್ಕ್ ವರ್ತೊ ಸಂತೊಸ್ ಭೊಗ್ತಾ. ಲ್ಹಾನ್ ಫಿರ್ಗಜ್ ತರಿ ಗೊವ್ಳಿಕ್ ತಶೆಂ ಹೆರ್ ವಾವ್ರಾಂತ್ ವ್ಹಡ್ ಫಿರ್ಗಜಾಂಕ್ ಕಾಂಯ್ ಸೊಡ್ನ್ ದೀನಾಂತ್. ರೆದೆಂಪ್ತೊರಿಸ್ತ್ ಮೆಳಾಚ್ಯಾ ಯಾಜಕಾಂನಿ ದಿಂವ್ಪಿ ಸೆವಾ ಆನಿ ಗೊವ್ಳಿಕ್ ಮುಖೆಲ್ಪಣ್, ಮ್ಹಲ್ಲಡ್ಯಾಚಿಂ ದೆಕಿಭರಿತ್ ಬೆಸಾಂವ್, ಲಾಯಿಕ್ ಮುಖೆಲ್ಯಾಂಚೊ ಉರ್ಬೆಸ್ತ್ ಸೆವೆ ವಾವ್ರ್, ಯುವಜಣಾಂ ಆನಿ ಭುರ್ಗ್ಯಾಂಚಿ ಮೊಗಾಳ್ ಸೆವಾ, ಪಳೆತಾನಾ ಸಾವೆರಾಪುರ ಫಿರ್ಗಜೆಕ್ ಉತ್ತಮ್ ಪುಡಾರ್ ಅಸಾ ಮ್ಹಣ್ ಸ್ಪಶ್ಟ್ ಜಾತಾ.

ತುಮ್ಮಾ ಸರ್ವ್ ಪುಡ್ಯಾ ಯೆವ್ಜಣಾಂಕ್ ಜೆಜಿತ್ ಮೆಳಾಚೆ ಸಾಂ ಇನಾಸ್ ಲೊಯೊಲಾ ಆನಿ ಸಾಂ ಫ್ರಾನ್ಸಿಸ್ ಸಾವೆರ್, ಆಮ್ಚೆ ಪಾತ್ರೊನ್, ಹಾಂಚ್ಯಾ ದೊಗಾಂಯ್ಚ್ಯಾ ವಿನವ್ಣೆ ವರ್ವಿಂ ಸರ್ವೆಸ್ಪರ್ ದೆವಾಚಿಂ ಧಾರಾಳ್ ಆಶೀರ್ವಾದಾಂ ಮಾಗ್ತಾಂ. ಬರ್ಯಾನ್ ಆರಂಭ್ ಜಾಲ್ಲೆಂ “ಸುವಾದ್” ಪತ್ರ ಬರ್ಯಾನ್ ಅಪ್ಲೆಂ ಪಯ್ಣೆ ಮುಕಾರುನ್ ವರುಂ. ಸಂಪಾದಕಾಕ್ ಆನಿ ಹ್ಯಾ ದಿಶೆನ್ ವಾವ್ರ್ ಕೆಲ್ಲ್ಯಾ ಸಮೇಸ್ತಾಂಕ್ ಪರತ್ ಅಭಿನಂದನ್ ಪಾಟೊವ್ನ್, ದೇವ್ ಬರೆಂ ಕರುಂ ಮ್ಹಣ್ತಾಂ.

ಮಾ. ಐವನ್ ಮೈಕಲ್ ರೊಡ್ರಿಗಸ್

ವಿಗಾರ್, ಪಾಲಡ್ಲ ಫಿರ್ಗಜ್



ಸಂದೇಶ್



ಸಾಂ. ಫ್ರಾನ್ಸಿಸ್ ಸಾವೆರಾಕ್ ಸಮರ್ಪಿಲ್ಲ್ಯಾ ಫಿರ್ಗಜೆಕ್ ಸತ್ತಾವೀಸ್ ವರ್ಸಾಂಚಿ ಅಧಿಕೃತ ಚರಿತ್ರಾ ಆಸಾ. ಹಿ ಫಿರ್ಗಜ್ ಉಭಿ ಜಾಂವ್ಕ್ ಹಾಚ್ಯಾ ಪಾಟ್ಲ್ಯಾನ್ ವಾವ್ರ್ ಕರ್ನ್, ಎದೊಳ್ಚ್ಯಾ ಉಂಚಾಯೆಚ್ಯಾ ಪಾಂವ್ಡ್ಯಾಕ್ ಪಾವೊಂವ್ಕ್ ವಾವ್ರ್ ಕೆಲ್ಲ್ಯಾ ಗಾಂವ್ಡ್ಯಾ ಸರ್ವ್ ಲೊಕಾಂಕ್, ಯಾಜಾಕ್, ಧಾರ್ಮಿಕ್ ಆನಿ ಫಿರ್ಗಜ್‌ಗಾರಾಂಕ್ ಮ್ಹಜೆ ಶುಭಾಶಯ್ ಆನಿ ಧನ್ಯಾಸ್.

ಪಾಟ್ಲ್ಯಾ ವರ್ಸಾಂನಿ ಫಾಲ್ಕೆ, ಸಾವೆರಾಪುರ ಫಿರ್ಗಜೆಂತ್ ಜಾಲ್ಲ್ಯಾ ಅಭಿವೃದ್ಧೆಚೊ ಉಗ್ಡಾಸ್ ಕಾಡುನ್, ಹೊ ಬರೊ ಅನ್ಬೋಗ್ ವಾಂಟುನ್ ಘೆಂವ್ಕ್, ವಿಗಾರಾ ಸಾಂಗಾತಾ ಫಿರ್ಗಜ್‌ಗಾರಾಂನಿ “ಸಾವೆರಾಪುರಾಚೊ ಸುವಾದ್” ಪತ್ರ್ ಏಕ್ ಮಾಧ್ಯಮ್ ಜಾವ್ನ್ ವಿಂಚುನ್ ಕಾಡ್ಲಾಂ. ಹಿ ಏಕ್ ವಡ್ಡಿಕಾಯೆಚಿ ಆನಿ ಸಂತೊಸಾಚಿ ಖಬರ್.

ಸಾವೆರಾಪುರಾಚೊ “ಸುವಾದ್” (ಪರ್ಮಳ್) ನ್ಹಂಯ್ ಫಕತ್ ಫಿರ್ಗಜೆಚ್ಯಾ ಕುಟ್ಮಾಂನಿ, ಬಗಾರ್ ಸಗ್ಳ್ಯಾ ದಿಯೆಸೆಜೆಂತ್ ವಿಸ್ತಾರುಂದಿ ಮ್ಹಣ್ ಮ್ಹಜೆ ಆಶಾ. ಕ್ರಿಸ್ತಾಚ್ಯಾ ಮೊಗಾಚೊ “ಸುವಾದ್” ಸಾಂ. ಫ್ರಾನ್ಸಿಸಾನ್ ಆಮ್ಚ್ಯಾ ದೆಶಾಂತ್ ವಾಂಟ್ಲೊ. ತರ್ ಆಮಿಂ ಹ್ಯಾ ಸಾಂತಾಕ್ ಸಮರ್ಪಿಲ್ಲ್ಯಾ ಫಿರ್ಗಜ್‌ಗಾರಾಂನಿ ಭೊಂವ್ಣೆಚ್ಯಾ ಸರ್ವ್ ಲೊಕಾಂಕ್ ತೊಚ್ ಮೊಗಾಚೊ “ಪರ್ಮಳ್” ಆಮ್ಚ್ಯಾ ಜಿಣಿಯೆವರ್ವಿಂ ಪರ್ಗಟುಂಕ್ ಉಲೊ ದಿತಾಂ.

ಹೆಂ ಪತ್ರ್ ಪಯ್ಲೆಂ ಪಾವ್ಲಿ ಉಜ್ವಾಡಾಕ್ ಹಾಡುಂಕ್ ಮಿನತ್ ಘೆತ್‌ಲ್ಲ್ಯಾ ಫಿರ್ಗಜ್ ವಿಗಾರ್ ಬಾ. ರಾಕೇಶ್ ಮಥಾಯಸ್ CSsR, ಪತ್ರಾಚೊ ಸಂಪಾದಕ್ ಆನಿ ಸರ್ವ್ ಫಿರ್ಗಜ್‌ಗಾರಾಂಕ್ ಮ್ಹಜೆ ಅಭಿನಂದನ್ ಪಾಟಯ್ತಾಂ.

ಸರ್ವ್ ಫಿರ್ಗಜ್‌ಗಾರಾಂಚಿ ಆಶಾ ಆನಿ ದಿಶಾ ಮನಾಂತ್ ದವರುನ್ ಹಾಂಗಾಸರ್ ದೆವಾಚೆಂ ರಾಜ್ ವಿಸ್ತಾರುಂಕ್ ರೆದಂಪ್ತೊರಿಸ್ತಾ ಯಾಜಕಾಂನಿ 2008 ಇಸ್ವೆ ಥಾವ್ನ್ ಜಾಯ್ತೊ ವಾವ್ರ್ ಕೆಲಾ ಆನಿ ಮುಖ್ಲಿಂ ಸರ್ವ್ ಯೋಜನಾಂ ದೆವಾಚ್ಯಾ ಖುಶೆ ಪರ್ಮಾಣೆಂ ಹ್ಯಾ ಫಿರ್ಗಜೆಂತ್ ಮುಖಾರ್ ಸರುಂದಿತ್ ಮ್ಹಣ್ ಆಶೆತಾಂ ಆನಿ ಸರ್ವ್ ರೆದಂಪ್ತೊರಿಸ್ತಾಂಚೆ ನಾಂವಿಂ ಬರೆಂ ಮಾಗ್ತಾಂ.

ಫಾ. ಎವ್ಜಿನ್ ಡಿಸಿಲ್ವಾ, CSsR

ಕೊವೆಂತಾಚೊ ವ್ಹಡಿಲ್,

ನಿತ್ಯಾಧಾರ್ ನಿವಾಸ್, ಅಲಂಗಾರ್



ವಿಗಾರಾಚಿಂ ಉತ್ರಾಂ

ಮೊಗಾಚ್ಯಾಂನೊ, ತುಮ್ಕಾಂ ಸಮೆಸ್ತಾಂಕ್ ಭಾಗಿ ನವೆಂ ವರಸ್ ಮಾಗ್ತಾಂ. ಶಾಂತಿಕುಂವರ್ ಜೆಜು ಶಾಂತಿ-ಸಮಾಧಾನಾಚಿಂ ಬೆಸಾಂವಾ ತುಮ್ಕಾಂ ಸಮೆಸ್ತಾಂಕ್ ಲಾಭೊಂವ್. ಫಾಲ್ಕಾಚಿ ಹಿ ಆಮ್ಚಿ ಲ್ಹಾನ್ ಫಿರ್ಗಜ್ ಭಾವಾಡ್ತಾಚಿಂ 25 ಪಾವ್ಲಾಂ ಸಂಪೊವ್ನ್ ಮುಖಾರುನ್ ವೆಚೆಂ ನಿಜಾಯ್ತಿ ವರ್ತ್ಯಾ ಧಾದೊಸ್ಕಾಯೆಚಿ ಆನಿ ಆಶೀರ್ವಾದಾಚಿ ಗಜಾಲ್. ಹ್ಯಾ ಉಗ್ಡಾಸಾಕ್ ಆಮಿ ಭಾಯ್ರ್ ಹಾಡ್ಲೊ ಹೊ ಸ್ಮಾರಕ್ ಅಂಕೊ, ದೆವಾನ್ ಆಮ್ಚೆರ್ ಫಾಲ್ಲಿಂ ಬೆಸಾಂವಾ ಉತ್ರಾಂ ಆನಿ ಪಿಂತುರಾ ರುಪಿಂ ಪರ್ಗಟ್ ಕರ್ಲೆಂ ಏಕ್ ಸಾಧನ್.

ಆಮ್ಚಿ ಫಿರ್ಗಜ್ ಜಲ್ಮುನ್, ಪುಲೊನ್ ಆಯಿಲ್ಲಿ ಚರಿತ್ರಾ ತುಮಿ ಭಿತರ್ಲ್ಯಾ ಪಾನಾಂನಿ ವಾಚ್ತಲ್ಯಾತ್. ಪಾತ್ರೊನ್ ಸಾಂ ಫ್ರಾನ್ಸಿಸ್ ಸಾವೆರಾಚಿ ಮಜತ್, ಮಾನಾಧಿಕ್ ಬಾಪ್ ಫ್ರಾನ್ಸಿಸ್ ಸಾವೆರ್ ಸೊಜ್ ಆನಿ ಮಥಾಯಸ್ ಪಿರೇರ್ ಹಾಂಚಿ ಪಯ್ಲಾ ದಿಷ್ಟ್, ಹಾಂಗಾಸರ್ ವಾವ್ರ್ ಭೆಟಯಿಲ್ಲಾ ವಿಗಾರಾಂಚೆ ಸಮರ್ಪಣ್, ಹಾಂಗಾಚ್ಯಾ ಮ್ಹಾಲ್ಗಡ್ಯಾಂಚಿ ಮಿನತ್, ಹ್ಯಾ ಫಿರ್ಗಜೆಚ್ಯಾ 63 ಕುಟ್ಮಾಂಚೊ ಸಾಕ್ರಿಫಿಸ್, ವೆವೆಗ್ಯಾ ಸಂಘ್-ಸಂಸ್ಥಾಂಚೊ ವಾವ್ರ್, ಹಾಂಗಾ ಥಾವ್ನ್ ಉಬ್ಜಾಲ್ಲಿಂ ದೇವ್ ಆಪೊವ್ಲಿಂ, ಸಾವೆರಾಪುರಾಚ್ಯಾ ಚರಿತ್ರೆಚಿಂ ವಿವಿಧ್ ಪಾನಾಂ ಜಾವ್ನಾಸಾತ್. ಹಿಂ ಪಾನಾ ಪರ್ತಿತಾನಾ ಜಾಂವ್ಚಿ ತಿ ಧಾದೊಸ್ಕಾಯ್ ದೆವಾನ್‌ಂಚ್ ದಿಂವ್ಚೆ ಆನೈಕ್ ಬೆಸಾಂವ್.

ಹಾಂಗಾಸರ್ ಸೆವಾ ದಿಂವ್ಚ್ಯಾ ವಿಗಾರಾಂಕ್ ಹಿ ಫಿರ್ಗಜ್ ಆಪ್ಣಾಚಿ ಆನಿ ಹೊ ಲೋಕ್ ಆಪ್ಣಾಚೊ ಮ್ಹಳ್ಳೆಂ ಭೊಗಾಪ್ ಯೆಂವ್ಚೆ ಸಹಜ್. ಪಾಟ್ಲೊ ತೀನ್ ವರ್ಸಾಂ ಥಾವ್ನ್ ಹಾಂಗಾಸರ್ ಸೆವಾ ದಿಲ್ಲಾ ಮ್ಹಾಕಾ ಹೆಂಚ್ ಭೊಗಾಪ್ ಉತ್ತೇಜನ್ ದಿತೆಚ್ ಆಯ್ಲಾಂ. ಹ್ಯಾ ಸಂದರ್ಭಾರ್ ದೆವಾಕ್ ಅರ್ಗಾಂ ದಿತಾಸ್ತಾನಾ, ಹ್ಯಾ ಸಗ್ಳ್ಯಾ ಫಿರ್ಗಜ್ ಕುಟ್ಮಾಚೊ ಆಭಾರ್ ಮಾಂದ್ತಾಂ. ಫಿರ್ಗಜ್ ಕುಟಮ್ ಕಿತೆಂ ಮ್ಹಣ್ ಮ್ಹಾಕಾ ಶಿಕಯಿಲ್ಲಾ, ಮ್ಹಜ್ಯಾ ಸೆವೆಚ್ಯಾ ಸಂತೊಸಾಂತ್ ಆನಿ ಕಷ್ಟಾಂತ್ ಮ್ಹಾಕಾ ಆಧಾರ್ ದಿಲ್ಲಾ ಮ್ಹಜ್ಯಾ ರೆದೆಂಪ್ತೊರಿಸ್ತ್ ಸಮುದಾಯಾಕ್, ಸಾಂಗಾತಿ ಯಾಜಕ್ ಬಾ| ಐವನ್ ಡಿಸೋಜಾಕ್, ಮೂಡಬಿದ್ರೆ ವಾರಾಡ್ಯಾಚ್ಯಾ ಸರ್ವ್ ವಿಗಾರಾಂಕ್ ತಶೆಂಚ್ ಮ್ಹಜ್ಯಾ ಫಿರ್ಗಜ್ ಕುಟ್ಮಾಕ್ ದೇವ್ ಬರೆಂ ಕರುಂ.

ಹೊ ಸ್ಮಾರಕ್ ಅಂಕೊ ವೆಳಾರ್ ಭಾಯ್ರ್ ಹಾಡುಂಕ್ ವರ್ತಿ ಮಿನತ್ ಘೆತ್‌ಲ್ಲ್ಯಾ ಸಂಪಾದಕೀಯ್ ಮಂಡಳಿಚೊ, ಇಸ್ತಿಹಾರಾಂ ಆನಿ ಲೇಕನಾಂ ದೀವ್ನ್ ಸಹಕರ್ಲಿಲ್ಲಾ ಸರ್ವ್ ಭಾವಾ-ಭಯ್ಲಿಂಚೊ ಉಪ್ಕಾರ್ ಆಟಯ್ತಾಂ ಆನಿ ದೆವಾಚಿಂ ವಿಂಚ್ಣಾರ್ ಆಶೀರ್ವಾದಾಂ ತುಮ್ಚೆರ್ ಮಾಗ್ತಾಂ. ಪರತ್ ಏಕ್ ಪಾವ್ಲಿಂ ತುಮ್ಕಾಂ ಸಂತೊಸ್ಕರಿತ್ ನವೆಂ ವರಸ್ ಮಾಗ್ತಾಂ.

ದೇವ್ ಬರೆಂ ಕರುಂ

ಫಾ. ರಾಕೇಶ್ ಮಥಾಯಸ್, CSsR

ವಿಗಾರ್



ಸಂಪಾದಕೀಯ್



1970 ವ್ಯಾ ದಶಕಾಂತ್ ಆತಾಂಚೆಂ ಸಾವೆರಾಪುರ ಸುಡ್ಕಾಡ್ ವಾ ರಾನಾಚಿ ಸುವಾತ್. ಹಾಂಗಾಚೊ ಲೋಕ್ ಪಾಂಯ್‌ವಾಟೆನ್ ಸ ಮಯ್ಲಾಂ ಪಯ್ಲಿಲ್ಯಾ ಪಾಲಡ್ಕಾ ಫಿರ್ಗಜೆಕ್ ಮಿಸಾಕ್ ವೆತಾಲೊ. ಭಾವಾಡ್ಪಾಂಚೆಂ ಮಾಗ್ಣೆಂ ದೆವಾಕ್ ಪಾವ್ಲೆಂ ಆನಿ ದೆವಾನ್ ಹಾಂಗಾಸರ್ ವಸ್ತಿ ಕರುಂಕ್ ಖುಶಿ ವೆಲಿ.

ದೆವಾಚಿ ಖುಶಿ ಜಾಣಾ ಜಾಲ್ಲ್ಯಾ ತವಳ್ಳೊ ಬೆಳ್ಳಾಯ್ ಫಿರ್ಗಜೆಚೊ ವಿಗಾರ್ ಬಾಪ್ ಫ್ರಾನ್ಸಿಸ್ ಸಾವೆರ್ ಸೊಜಾನ್ 1973 ಇಸ್ವೆಂತ್ ಹಾಂಗಾಸರ್ ದೆವಾಕ್ ಬಾಂದ್ಪಾಕ್ 5 ಎಕ್ರೆ ಜಾಗೊ ಮೊಲಾಕ್ ಘೆತ್ಲೊ. ಪೂಣ್ ದೆವಾಕ್ ಉಬಾರ್ಲೆಂ ಲೊಕಾಚೆಂ ಸ್ವಪಣ್ ಜ್ಯಾರಿ ಜಾಂವ್ಕ್ 20 ವರ್ಸಾಂ ಲಾಗ್ಲಿಂ. 1991 ಇಸ್ವೆಂತ್ ಪಾಲಡ್ಕಾಚೊ ತವಳ್ಳೊ ವಿಗಾರ್ ಬಾಪ್ ಮಥಾಯಸ್ ಪಿರೇರಿಚ್ಯಾ ವರ್ತ್ಯಾ ಮ್ಹಿನತೆನ್ ಹಾಂಗಾಸರ್ ಕೊಪೆಲ್ ಉಬಾರ್ಲೆಂ. ಮುಖ್ಯಾ 17 ವರ್ಸಾಂ ಪರ್ಯಾಂತ್ ಪಾಲಡ್ಕಾಚೆ ವಿಗಾರ್ ಹಾಂಗಾಸರ್ ಯೇವ್ನ್ ಮೀಸ್ ಭೆಟೊವ್ನ್ ಲೊಕಾಚ್ಯಾ ಆತ್ಮೀಕ್ ಗರ್ಜಾಂನಿ ಪಾವ್ತಾಲೆ.

2008 ಇಸ್ವೆಂತ್ ಹೆಂ ಕೊಪೆಲ್ ರೆದೆಂಪ್ತೊರಿಸ್ತ್ ಯಾಜಕಾಂಕ್ ಹಾತಾಂತರ್ ಜಾತಚ್ ಬದ್ಲಾವಣೆಚೆಂ ವ್ಹಾರೆಂ ವ್ಹಾಕುಂಕ್ ಲಾಗ್ಲೆಂ. ಬಾಪ್ ಎವ್ಹಿನ್ ಡಿಸಿಲ್ವಾಚ್ಯಾ ಮುಖೆಲ್ಪಣಾಖಾಲ್ ಲೊಕಾಥಂಯ್ ನವಿ ಉರ್ಬಾ ದಿಸುನ್ ಆಯ್ಲಿ. 2015 ಇಸ್ವೆಂತ್ ಹೆಂ ಕೊಪೆಲ್ ಫಿರ್ಗಜ್ ಜಾವ್ನ್ ಘೋಷಿತ್ ಜಾಲೆಂ ಆನಿ 2017 ಇಸ್ವೆ ಥಾವ್ನ್ ಹಾಂಗಾಸರ್ ಯಾಜಕ್ ವಸ್ತಿ ಕರುಂಕ್ ಲಾಗ್ಲೆ.

ಪಾಟ್ಲ್ಯಾ 3 ವರ್ಸಾಂ ಥಾವ್ನ್ ವಿಗಾರ್ ಬಾಪ್ ರಾಕೇಶ್ ಮಥಾಯಸಾಚ್ಯಾ ಮುಖೆಲ್ಪಣಾಖಾಲ್ ಹಾಂಗಾಸರ್ ಸರ್ವ್ ವಾಟಾಂನಿ ಅಭಿವೃದ್ಧಿ ಜಾಲ್ಲಿ ದಿಸುನ್ ಯೆತಾ. ಲೊಕಾಚಿ ಆತ್ಮೀಕ್ ಸುಡ್ಕಾಡಾಯ್ ಮಿಸಾಚ್ಯಾ ಲಿತುರ್ಜೆಂತ್ ಝಳ್ತಾ. ವಿವಿಧ್ ಸಂಘ್-ಸಂಸ್ಥೆ ಫಿರ್ಗಜೆಚ್ಯಾ ಆನಿ ಲೊಕಾಚ್ಯಾ ಸಂಪೂರ್ಣ್ ವಾಡಾವಳಿಕ್ ಕಾರಣ್ ಜಾಲ್ಯಾತ್. ಆಮ್ಚ್ಯಾ ಮ್ಹಳ್ಳಿಡ್ಯಾಂಚೆ ಸ್ವಪಣ್ ಜ್ಯಾರಿ ಜಾಲ್ಲೆಂ ಪಳೆತಾನಾ ನಿಜಾಯ್ಕಿ ವರ್ತಿ ಧಾದೊಸ್ಕಾಯ್ ಭೊಗ್ತಾ. ಪಾಟ್ಲ್ಯಾ 25 ವರ್ಸಾಂನಿ ಆಮ್ಚ್ಯಾ ಆನಿ ದೆವಾ ಮಧ್ಲೊ ಮಧ್ಯಸ್ತ್ ಜಾವ್ನ್ ಆಮ್ಚ್ಯಾ ಪಾತ್ರೊನ್ ಸಾಂ ಫ್ರಾನ್ಸಿಸ್ ಸಾವೆರಾನ್ ಆಮ್ಚೆರ್ ಅಪರಿಮಿತ್ ಬೆಸಾಂವಾಂ ಪೊತ್ಲ್ಯಾಂತ್. ತಾಚೊ ಆಮಿ ಕಾಳ್ಜಾಂ ಥಾವ್ನ್ ಉಪ್ಕಾರ್ ಬಾವುಡ್ತಾಂವ್.

ಆಮ್ಚ್ಯಾ ಫಿರ್ಗಜೆಚೊ ರುಪ್ಯಾಳೊ ಸಂಭ್ರಮ್ ಸಂಪಯಿಲ್ಲ್ಯಾ ಉಗ್ಡಾಸಾಕ್ ಆಮಿ ಭಾಯ್ರ್ ಕಾಡ್ಚ್ಯಾ “ಸಾವೆರಾಪುರಾಚೊ ಸುವಾದ್” ಪತ್ರಾಕ್ ಸರ್ವ್ ಬರೆಂ ಮಾಗ್ತಾಂ. ಆಮ್ಕಾಂ ಹೆಂ ಪತ್ರ್ ಕಾಡುಂಕ್ ಜೊಕ್ತೆಂ ಮಾರ್ಗದರ್ಶನ್ ದಿಲ್ಲ್ಯಾ ವಿಗಾರ್ ಬಾಪಾಕ್, ಸಂಪಾದಕೀಯ್ ಮಂಡಳೆಚ್ಯಾ ಸಾಂದ್ಯಾಂಕ್, ಬರ್ಪಾಂ ದೀವ್ನ್ ಸಹಕರಿಲ್ಲ್ಯಾ ಆಮ್ಚ್ಯಾ ಬರೊವ್ಪಾಂಕ್, ಇಸ್ತಿಹಾರ್ ದೀವ್ನ್ ಸಹಕಾರ್ ದಿಲ್ಲ್ಯಾಂಕ್, ಹಿತಚಿಂತಕಾಂಕ್ ಹಾಂವ್ ರಿಣ್ಕಾರಿ.

“ಸಗ್ಳೊ ಸಂಸಾರ್ ಜಿಹುನ್ ಆಪ್ಲೊ ಅತ್ಮೊ ಹೊಗ್ಡಾಯ್ಲಾರ್ ಕಿತೆಂ ಫಾಯ್ಲೊ?” ಮ್ಹಳ್ಳ್ಯಾ ಉತ್ರಾಂ ವರ್ವಿಂ ಆಪ್ಲಿ ಜಿಣಿ ಬದ್ಲಿಲ್ಲ್ಯಾ ಆಮ್ಚ್ಯಾ ಪಾತ್ರೊನಾಚಿ ದೇಖ್ ಆಮಿ ಘೆವ್ಚ್ಯಾಂ. ಆತ್ಮೀಕ್ ನವ್ಣೆದ್ವಾರಿಂ ಲೊಕಿಕ್ ಸಂಗ್ತಿಂಚೆರ್ ಜಯ್ತ್ ಜೊಡುಂಕ್ ಪೆಚಾಡ್ತಾಂ. ಆಮ್ಚೆಂ ಯಶಸ್ವಿ ಜಿವಿತ್ ರಚ್ಕಾರಾಕ್ ಮೊಲಾಧಿಕ್ ಕಾಣಿಕ್ ಜಾವ್ನ್ ಭೆಟೊವ್ಚ್ಯಾಂ.

ವಿಲ್ಸನ್ ಡಿಸೋಜ
ಸಾವೆರಾಪುರ

ನಾವೆರಾಪುರಾಚೊ ಸುವಾದ್ ರುಚ್ಯಾಚ್ಯಾ ಸ್ಮಾರಕ್ ಅಂಕ್ವಾಕ್ ಜಯ್ತ್ ಮಾಗ್ತಾಂವ್.
ವಜ್ರೋದ್ಧವಾಚೆ ಉಲ್ಲಾಸ್ ಧಾವ್ಯಾ ಲಗ್ನಾ ವರಾಚೆ ಉಲ್ಲಾಸ್



ರಜನ ಬರ್ಬೋಜಾ



ಹೆಲ್ಮನ್ - ಡಿಯೋನ್ ಡಿಸೋಜ

ಅಮರ್ ಯಾದ್



ಹೆನ್ರಿ ಬರ್ಬೋಜಾ

ಜನನ್ : 15.11.1952
ಲಗ್ನ್ : 31.01.1981
ಮರಣ್ : 24.09.2017



ಕ್ರಿಸ್ತಿನ ಬರ್ಬೋಜಾ

ಜನನ್ : 24.04.1928
ಮರಣ್ : 18.01.2010



ಬೆರ್ನಾರ್ಡ್ ಬರ್ಬೋಜಾ

ಜನನ್ : 04.03.1923
ಮರಣ್ : 28.03.1993

ಆಮ್ಚ್ಯಾ ಮಾಗ್ಲ್ಯಾಂನಿ, ಯಾದಿಂನಿ ತುಮಿ ಅಮರ್ ಆಸ್ತಲ್ಯಾತ್.

ಸಾವೆರಾಪುರಾಚೊ ಸುವಾದ್ ರುಪ್ಯಾಳ್ಕಾ ಸ್ಕಾರಕ್ ಅಂಕ್ಯಾಕ್ ಜಿಯ್ತ್ ಮಾಗ್ತಾಂವ್.



ಜವಿತಾಂತ್ಲೆ ಸತ್ತರ್ ಪಾವ್ಲಾಚೆ ಜರೊವ್ನ್ ಆಮ್ಕಾಂ ಸಾವೊಚ್ ಜಾಲ್ಲ್ಯಾ
ಹುನೊನಿ ರಿಣಾಂ ಧಾಂಚೊವ್ನ್
ಆಮ್ಚೆರ್ ಜಾಂದ್ಲೆ ಫಾಂಕಯಿಲ್ಲ್ಯಾ ಮಾಂಯ್
ತುಕಾ ಬರೆಂ ಮಾಗ್ತಾಂವ್. ಬರೆಂ ಆಶೆತಾಂವ್.

ಐಲಿನ್ ಪಿಂಟೊ

ಧಾವೊ ಜಲ್ಮಾ ದೀನ್ ಆಚರುಂಚ್ಯಾ ತುಕಾ ಬರೆಂ ಮಾಗುನ್ ಪರ್ಜಾತ್ ಘಡಾರ್ ಆಶೆತಾಂವ್.



ಲಾಸನ್ ಪಿಂಟೊ

ಜಲ್ಮೆ : 25-11-2008

**ವಿಕ್ಟರ್ ಪಿಂಟೊ ಆನಿ ಕುಟುಂಬ್
ಸ್ಕಾಂ ಆಂತ್ಲೊನ್ ಖಾಡೊ, ಸಾವೆರಾಪುರ**



ಸಾಂ ಫ್ರಾನ್ಸಿಸ್ ಸಾವೆರಾಕ್ ಸಮರ್ಪುನ್ ದಿಲ್ಲಿ ಫಿರ್ಗಜ್ ಸಾವೆರಾಪುರ



ಉಡುಪಿ ಜಿಲ್ಲಾಕ್ ಆಟಾಪ್ಲಲಿ ಉಡುಪಿ ದಿಯೆಸಿಜ್ ರಚ್ಲಲ್ಯಾ ಉಪ್ರಾಂತ್ ಮಂಗ್ಳುರ್ ದಿಯೆಸೆಜಿಂತ್ ದಕ್ಷಿಣ ಕನ್ನಡ ತಶೆಂಚ್ ಕೇರಳಾಚೊ ಕಾಸರಗೋಡ್ ಜಿಲ್ಲೊ ಆಸಾ. ಪ್ರಸ್ತುತ್ 115 ಫಿರ್ಗಜೊ ಆಸಾತ್. ಹ್ಯಾಚ್ ಜೂನಾಚ್ಯಾ ಸಾತ್ ತಾರಿಕೆರ್ ಆನ್ಯೆಕ್ ಫಿರ್ಗಜ್ ಮಂಗ್ಳುರ್ ದಿಯೆಸಿಜಿಚ್ಯಾ ವೊಳೆರಿಂತ್ ಮೆಳ್ತಲಿ. ಪಾಲಡ್ಯಾ ಫಿರ್ಗಜೆಚೊ ವಾಂಟೊ ಜಾವ್ನಾಸುನ್ ಮುಕೊರ್ತಪಲ್ಲೆ ಆನಿ ಹೆನ್‌ಬೆಟ್ಟು ನಾಂವಾಚ್ಯಾ ದೋನ್ ಹಳ್ಳೆಂಕ್ ಆಪ್ಣಾಯಿಲ್ಲಿ ಹಿ 116ವಿ ಫಿರ್ಗಜ್ ಮ್ಹಳ್ಳ್ಯಾರ್ ಸಾಂ ಫ್ರಾನ್ಸಿಸ್ ಸಾವೆರ್ ಫಿರ್ಗಜ್, ಸಾವೆರಾಪುರ.

ಮಂಗ್ಳುರ್ಚ್ಯಾ ಬಡ್ಣಾವಾಟೆನ್ ಪಶ್ಚಿಮ್ ಘಾಟಾ ಕುಶಿನ್ 35 ಕಿಲೊಮೀಟರ್ ಅಂತರಾರ್ ನಾಂವಾಡ್ಡೆಕ್ ಶೆರ್ ಮೂಡ್‌ಬದ್ಲಿ ಆಸಾ. ಜೈನ್ ರಾಯಾಂಚ್ಯಾ ಆಡಳ್ತ್ಯಾಖಾಲ್ ಆಸ್‌ಲ್ಲ್ಯಾನ್ ಹೆಂ ಶೆರ್ ಜೈನ್ ಬಸ್ತಿಂಕ್ ನಾಂವಾಡ್ಲಾಂ. ಹಾಕಾ ಜೈನ್ ಕಾಶಿ ಮ್ಹಣ್ತಾತ್. ವಿವಿಧ್ ಸಂಸ್ಥಾಂಚ್ಯಾ ಪ್ರಯತ್ನಾಕ್ ಲಾಗುನ್ ಹ್ಯಾ ಶೆರಾನ್ ಶಿಕ್ಷಣ್ ಶೆತಾಂತೀ ನಾಂವ್ ವ್ಹೆಲಾಂ. ಆಯ್ಲೆವಾರ್ಚ್ಯಾ ವರ್ಸಾಂ ಥಾವ್ನ್ ಹ್ಯಾ ಶೆರಾಂತ್ ಜಾಂವ್ಚ್ಯಾ ಸಾಹಿತಿಕ್, ಸಾಂಸ್ಕೃತಿಕ್ ಆನಿ ಶೈಕ್ಷಣಿಕ್ ಕಾರ್ಯವಳಿ ಆನಿ ಸಮ್ಮೇಳನಾಂಕ್ ಲಾಗುನ್ ಮೂಡ್‌ಬದ್ಲಿ ಸಗ್ಳ್ಯಾಂಕ್ ವಳ್ಳೆಚೆಂ ಜಾಲಾಂ. ಮೂಡ್‌ಬದ್ಲಿಚ್ಯಾ ಬಡ್ಣಾ-ಪಡ್ಣಾ ವಾಟೆನ್ ಲಗ್ಗೆಗ್ ನೋವ್ ಕಿಲೊಮೀಟರ್ ಅಂತರಾರ್ ಏಕ್ ಸೊಭಿತ್ ಹಳ್ಳಿ ಆಸಾ. ಚಡಾವತ್ ಕ್ರಿಸ್ತಾಂವ್ ಕುಟ್ಮಾಂಚ್ ವಸ್ತಿ ಕರ್ಚ್ಯಾ ಹ್ಯಾ ಹಳ್ಳೆಚೆಂ ನಾಂವ್ ಮುಕೊರ್ತ ಪಲ್ಲೆ.


ಮುಕೊರ್ತ ಪಲ್ಲೆ ಥಾವ್ನ್ ದೋನ್ ಥಾವ್ನ್ ತೀನ್ ಕಿಲೊಮೀಟರ್ ಫುಡೆಂ ಚಮ್ಕಾಲ್ಯಾರ್ ಆನ್ಯೆಕ್ ಹಳ್ಳಿ ಮೆಳ್ತಾ. ತಾಕಾ ಹೆನ್‌ಬೆಟ್ಟು ಮ್ಹಣ್ತಾತ್. ಹ್ಯಾ ದೋನೀ ಹಳ್ಳೆಂಚೊ ಲೋಕ್ ಕೃಶಿಕ್. ಕಷ್ಟಿ, ಪ್ರಾಮಾಣಿಕ್, ಮಾಯಾಮೋಗಾಚೊ ಆನಿ ಎಕಾಮೆಕಾಕ್ ಆಧಾರ್ಸುನ್ ಸುಧಾರ್ಸುನ್ ವರ್ಚ್ಚಿ ಕಾಲೆತಿಚೊ. ಮೂಡ್‌ಬದ್ಲಿ, ಪಾಲಡ್ಯಾ, ಆಲಂಗಾರ್ ಆನಿ ಬೆಳ್ಳಾಯ್ ಹ್ಯೊ ಚಾರ್ ಇಗರ್ಜ್ಯೊ ಹ್ಯಾ ಹಳ್ಳೆಂಕ್ ಸಮಾನಾಂತರಾರ್ ಆಸಾತ್. ಹ್ಯೊ ದೋನ್ ಹಳ್ಳೆಂ ಪಾಲಡ್ಯಾ ಫಿರ್ಗಜೆಕ್ ಮೆಳುನ್ ಆಸಾತ್ ತರೀ ವಯ್ಲಾಚಾರ್ ಇಗರ್ಜೆಂ ಮಧೆಂ ಖಿಂಚ್ಚಾಯ್ ಎಕಾ ಇಗರ್ಜೆಕ್

ಭೆಟ್ ದೀವ್ನ್ ಹಾಂಗಾಚೊ ಲೋಕ್ ಆತ್ಮೀಕ್ ಕಾಯ್ದೆ ಪಾಳುನ್ ಆಯ್ಲಾ. ಅಶೆಂ ಕರಿಜೆ ತರ್ ಹಾಂಗಾಚ್ಯಾ ಲೋಕಾಕ್ ಆಚ್ ಥಾವ್ನ್ ಬಾರಾ ಕಿಲೊಮೀಟರಾಚಿ ವಾಟ್ ಪಯ್ಲೆ ಕರಿಜೆ ಪಡ್ತಾ. ಆದ್ಲ್ಯಾ ಕಾಲಾರ್ ಹೊ ಲೋಕ್ ಪಾಂಯ್ ವಾಟೆನ್‌ಂಚ್ ವೆತಾಲೊ ತರೀ ಆತಾಂ ಪಾಸೂನ್ ಪರಿಸ್ಥಿತಿ ತಿಲ್ಲಿ ಕಾಂಯ್ ಬರಿ ಜಾಂವ್ಕ್ ನಾ. ಹ್ಯಾ ಹಳ್ಳೆಂಕ್ ವೆಚ್ಯಾ ದೋನ್ ರಸ್ತಾಂಕ್ ಡಾಮಾರಾಚೊ ಲೇಪ್ ಲಾಯ್ಲಾ ತರೀ ಅಜೂನ್ ಹ್ಯಾ ಲೋಕಾಕ್ ಬಸ್ಸಾಂಚಿ ಸವ್ವತಾಯ್ ನಾ. ಹ್ಯಾ ಲೋಕಾಚಿ ಕಷ್ಟ್ ಸಮ್ಜುನ್ 1973 ಇಸ್ವೆಂತ್ ಬೆಳ್ಳಾಯ್ ಫಿರ್ಗಜೆಚೊ ವಿಗಾರ್ ಜಾವ್ನಾಸ್‌ಲ್ಲ್ಯಾ ಬಾಪ್ ಫ್ರಾನ್ಸಿಸ್ ಸಾವೆರ್ ಸೊಜ್ ಬಾಪಾನ್ (ಮೊಕಿ ಪಾದ್ರ್ಯಾಬ್ ಮ್ಹಣ್ ನಾಂವಾಡ್ಡೆಕ್) ಹಾಂಗಾಚ್ಯಾ ಲೋಕಾಕ್ ಎಕಾ ದೇವ್ ತೆಂಪ್ಲಾಚಿ ಸವ್ವತಾಯ್ ದೀಂವ್ಕ್ ಜಾಯ್ ಮ್ಹಳ್ಳ್ಯಾ ಪಯ್ಲಾ ದಿಶಿನ್ ಹ್ಯಾ ದೋನೀ ಹಳ್ಳೆಂಚ್ಯಾ ಮಧೆಗಾತ್ (ಹೆನ್‌ಬೆಟ್ಟು ಹಳ್ಳೆಚ್ಯಾ ಲಾಗ್ನಾರ್) ಆಸ್ಲಿ ಪಾಂಚ್ ಎಕ್ರಾಂಚಿ ಏಕ್ ನಿರ್ಜನ್ ಸುವಾತ್ ಮೊಲಾಕ್ ಘೆತ್ಲಿ.

ಬೆಳ್ಳಾಯ್ ಆನಿ ಮೂಡ್‌ಬದ್ಲಿ ಇಗರ್ಜ್ಯೊ ಬಾಂದುನ್ ಅನುಭವ್ ಆಸ್‌ಲ್ಲ್ಯಾ ಮೊಕಿ ಪಾದ್ರ್ಯಾಬಾಕ್ ಹಾಂಗಾಸರ್ ಏಕ್ ದೇವ್‌ತೇಂಪ್ಲ ಉಬಾರುಂಕ್ ಉರ್ಬಾ ಆಸ್‌ಲ್ಲಿ. ಇಗರ್ಜೆಕ್ ಮ್ಹಣ್ ಮೊಲಾಕ್ ಘೆತ್ಲಿ ಹಿ ಸುವಾತ್ ಪಾಲಡ್ಯಾ ಇಗರ್ಜೆಚ್ಯಾಕೀ ಬೆಳ್ಳಾಯ್ ಇಗರ್ಜೆಕ್ ಚಡ್ ಲಾಗಿಂ ಆಸ್‌ಲ್ಲಿ ತರೀ ಪಾಲಡ್ಯಾ ಫಿರ್ಗಜೆಚ್ಯಾ ಆಡಳ್ತೆಖಾಲ್ ಆಸ್‌ಲ್ಲ್ಯಾನ್ ತಾಂತ್ರಿಕ್ ಕಾರಣಾಕ್ ಲಾಗುನ್ ತಾಂಚೆಂ ಸ್ವಪ್ನಣ್ ಜ್ಯಾರಿ ಕರುಂಕ್ ತಾಕಾ ಸಾಧ್ಯ್ ಜಾಲೆಂ ನಾ. ತಾಚ್ಯಾ ಉಪ್ರಾಂತ್ ಆಯಿಲ್ಲೆ ಬೆಳ್ಳಾಯ್ ಫಿರ್ಗಜೆಚೆ ವಿಗಾರ್ ಬಾಪ್ ಇಮ್ಮಾನುಯೆಲ್ ಬಾಪಾಂನಿ (ಮೊನ್ನಾ ಪಾದ್ರ್ಯಾಬ್) ಹ್ಯಾ ಪ್ರದೇಶಾಂತ್ಲ್ಯಾ ಘರಾಂಚಿ ಭೆಟ್ ಕರುನ್ ದೆವಾಳ್ ಉಬಾರ್ಚಿ ಮಿಶಿ ಪರ್ಗಟ್ ಕೆಲಿ. ಮೊಣ್ಣು ಪಾದ್ರ್ಯಾಬಾಚ್ಯಾ ಸ್ವರ್ತೆನ್ ಹಾಂಗಾಚ್ಯಾ ಲೋಕಾನ್ ಸರ್ತೆ ರುಪಾರ್ ಬಾಂಯ್ ಖೊಂಡ್ಚ್ಯಾಕ್ ಸುರ್ವಾತ್ ಕೆಲಿ. ಪೂಣ್ ತೊ ವಾವ್ರ್ ಪರತ್ ತಾಂತ್ರಿಕ್ ಕಾರಣಾಕ್ ಲಾಗುನ್ ಥಂಯ್ಸರ್‌ಚ್ ಥಾಂಯ್ಲೊ.



ಹ್ಯಾ ದೇವ್‌ತೆಂಪ್ಲಾಂತ್ ಸೆವಾ ದಿಲ್ಲೆ ಯಾಜಕ್



ಬಾಪ್ ಮಥಾಯಸ್ ಪಿರೇರಾ
1991-1994



ಬಾಪ್ ಬೆಂಜಮಿನ್ ಪಿಂಚೊ
1994-2001



ಬಾಪ್ ನೋರ್ಬರ್ಟ್ ಲೋಬೊ
2001-2008



ಬಾಪ್ ವಿನ್ನ್ ಡಿಸಿಲ್ವಾ
(ರೆದೆಂಪ್ತೊರಿಸ್ತ್) 2008-2009



ಬಾಪ್ ಪ್ರೇಮ್ ಪ್ರಕಾಶ್ ಡಿಸೋಜ
(ರೆದೆಂಪ್ತೊರಿಸ್ತ್) 2009-2015



ಬಾಪ್ ರಾಕೇಶ್ ಮಥಾಯಸ್
(ರೆದೆಂಪ್ತೊರಿಸ್ತ್) 2015 ಥಾವ್ನ್

ರೆದೆಂಪ್ತೊರಿಸ್ತಾಂನಿ ಜವಾಬ್ದಾರಿ ಘೆತ್ಲ್ಯಾ ಉಪ್ರಾಂತ್ ಸೆವಾ ದಿಲ್ಲೆ ಪಾಲಡ್ಯಾಚೆ ವಿಗಾರ್



ಬಾಪ್ ಸ್ಯಾನಿ ರೊಡ್ರಿಗಸ್
2008-2010



ಬಾಪ್ ಜೊಲ್ಹಿ ಮೊಂತೇರೊ
2010-2010



ಬಾಪ್ ಹೆರಾಲ್ಡ್ ಪಿರೇರಾ
2010-2011



ಬಾಪ್ ಗಿಲ್ಬರ್ಟ್ ಡಿಸೋಜಾ
2011-2013



2013 ಥಾವ್ನ್
ಬಾಪ್ ಐವನ್ ರೊಡ್ರಿಗಸ್



1985 ಇಸ್ವೆಂತ್ ನವ್ಯಾ ಸ್ಪಿರಿತಾನ್ ಭರ್ಲೆ ಬಾಪ್ ಮಥಾಯಸ್ ಪಿರೇರಾ ಪಾಲಡ್ಯಾಚೊ ವಿಗಾರ್ ಜಾಲ್ಲೆಂಚ್ ಸಗ್ಳಿಂ ಕಾಳಿಂ ಮೊಡಾಂ ನಿತ್ಯೊನ್ ಗೆಲಿಂ. ಸ್ವತಹಾ ಲೊಕಾ ಸವೆಂ ಮೆಳುನ್ ಭೊರಾಚೆಂ ಕಾಮ್ ಕರ್ಚ್ಯಾ ಬಾಪ್ ಮಥಾಯಸ್ ಪಿರೇರಾಚ್ಯಾ ವಾವ್ರಾ ರಿತಿಕ್ ಲಾಗುನ್ ದೋನೀ ಹಳ್ಳೆಂತ್ಲೊ ಲೋಕ್ ಎಕಾ ಕುಟ್ಮಾ ಭಾಶೆನ್ ಸಾಂಗಾತಾ ಮೆಳ್ಳೊ. ನವ್ಯಾ ಹುರುಪಾನ್ ಭರೊ. ಪಾದ್ರ್ಯಾಬಾ ಸಾಂಗಾತಾ ಸರ್ತ್ಯೊ ಕರ್ನಾಂಚ್ ಹ್ಯಾ ಪ್ರದೇಶಾಚಿ ಅಭಿವೃದ್ಧಿ ಕೆಲಿ. ರಾನ್ ಕಾತರ್ನ್ ಜಾಗೊ ನಿತಳ್ ಕೆಲೊ. ಉದ್ಯಾ ಖಾತಿರ್ ಬಾಂಯ್ ಖೊಡ್ಲಿ. ಇಗರ್ಜೆ ಖಾತಿರ್ ಅಮಾನತ್ ಕೆಲ್ಲ್ಯಾ ಸುವಾತೆಕ್ ದೊರೊ ಉಬಾರೊ. ಕಾಂಯ್ ಉತ್ಪತ್ತ್ ಜಾಯ್ ಮ್ಹಳ್ಳೆ ಖಾತಿರ್ ಮಾಡಾ ಕಾವಾತೆ ಆನಿ ರೂಕ್ ರ್ಘಾಡಾಂ ರೊಯ್ಲಿಂ. ಬಾಂದ್ಪಾ ಮಾತ್ ನ್ಹಯ್ ಕುಟ್ಮಾಂ ಬಾಂದ್ಪಾಂತ್ ನಾಂವಾಡ್‌ಲ್ಲಾ ಪಿರೇರ್ ಬಾಪಾಂಚ್ಯಾ ಸ್ಪೂರ್ತೆನ್ ಹ್ಯಾ ಲೊಕಾಚಿ ಉರ್ಬಾ ದೀಸ್ ವೆತಾಂ ವೆತಾಂ ಚಡೊನ್‌ಚ್ ಗೆಲಿ. ಆಪ್ಲ್ಯಾ ಫಿರ್ಗಜೆಂತ್ಲ್ಯಾ ಖಿಂಚ್ಯಾಯ್ ಕುಟ್ಮಾಂ ಮಧೆಂ ಮನಸ್ಕಾಪ್ ಆಸಾ ಮ್ಹಣ್ ಕಳಿತ್ ಜಾಲ್ಯಾರ್ ತಕ್ಣೆ ತಸಲ್ಯಾ

ಸುವಾತೆರ್ ಆಸಾ ಜಾಲ್ಲ್ಯಾನ್ ಇಗರ್ಜೆಕ್ ಬುನ್ಯಾದಿ ಫಾತೊರ್ ದವರ್ಚೆ ಸಂದರ್ಭಿಂ ಬಾಪ್ ಮಥಾಯಸ್ ಪಿರೇರಾನ್ ಹ್ಯಾ ಸುವಾತೆಕ್ ಸಾವೆರಾಪುರಾ ಮ್ಹಳ್ಳ್ಯಾ ನವ್ಯಾಚ್ ನಾಂವಾನ್ ವೊಲಾಯ್ಲೆಂ. ಹೆಂ ನಾಂವ್ ಸಗ್ಳ್ಯಾ ಲೊಕಾಕ್ ಪಸಂದೆಚೆ ಜಾಲೆಂ.

ಇಗರ್ಜೆ ಉಬಾರ್ಚೆಂ ಕಾಮ್ ಮಥಾಯಸ್ ಪಿರೇರಾ ಬಾಪಾಂಚ್ಯಾ ಮಾರ್ಗದರ್ಶನಾಖಾಲ್ ಭೋವ್‌ಚ್ ವೆಗಾನ್ ಜಾಲೆಂ. ಇಗರ್ಜೆ ಬಾಂದ್ಪಾಚೆಂ ಜಾಯ್ತೆಂ ಕಾಮ್ ಸರ್ತೆ ರುಪಾರ್‌ಚ್ ಜಾಲೆಂ. ಹಾಂಗಾಚೊ ಚಡಾವತ್ ಲೋಕ್ ಆರ್ಥಿಕ್ ಸ್ಥಿತೆನ್ ತಿತ್ಲೊ ಬರೊ ನಾತ್‌ಲ್ಲೊ ತರೀ, 1991 ಡಿಸೆಂಬರ್ 3 ತಾರಿಕೆರ್ ಏಕ್ ಸೊಭಿತ್ ದೇವ್ ತೇಂಪ್ಲಾ ತಯಾರ್ ಜಾಲೆಂ. ಆನಿ ತಾಚೆಂ ಉಗ್ತಾವಣ್ ತವಳ್ಳೊ ಗೊವ್ಳಿಬಾಪ್ ಅ.ಮಾ.ದೊ. ಬಾಜಿಲ್ ಸೊಜಾನ್ ಕೆಲೆಂ. ಇಗರ್ಜೆಚೊ ಥೊಡೊ ಜಾಗೊ ಸಿಮಿಸ್ತಿ ಖಾತಿರ್ ಅಮಾನತ್ ಕೆಲೊ. ಹ್ಯಾ ದೊನೀ ವಾಡ್ಯಾಂಚ್ಯಾ ಲೊಕಾಚಿ ಸರ್ವ್ ನೊಂದ್ವಿ ಹ್ಯಾಚ್ ಸುವಾತೆರ್ ಜಾಲಿ ಆನಿ ಮಾತ್ರೆಕ್ ಪಾಂವ್ಲಿ ವ್ಯವಸ್ಥಾ ಹಾಂಗಾಸರ್ ಕೆಲಿ. ಬಾಪ್ ಮಥಾಯಸ್ ಪಿರೇರಾಚ್ಯಾ

ಹೊ ಪ್ರದೇಶ್ ರೆದೆಂಪ್ತೊಲಿಸ್ತ್ ಧಾರ್ಮಿಕ್ ಯಾಜಕಾಂಚ್ಯಾ ಮೇಲ್ವಜಾರಣ್‌ಖಾಲ್ ಆಯಿಲ್ಲಾ ಉಪ್ರಾಂತ್ ಹ್ಯಾ ಪ್ರದೇಶಾಚೆಂ ಚಿತ್ರಣ್‌ಂಚ್ ಬದಲೆಂ. ಸರಾಗ್ ವೆವೆಗೊ ವಾವ್ರ್ ಸುರು ಜಾಲೊ. ಬೆಳಾ ಮಯ್ಲಾನ್ ಉಬೆಂ ಜಾಲೆಂ. ದಾಸಿಂಚ್ಯಾ ಆಧಾರಾನ್ ಮಲಿಯೆಕ್ ಗ್ರೊಟೊ ಜಾಲೊ. ಸಾಂಸ್ಕೃತಿಕ್ ಕಾರ್ಯಾವಳಿಂಕ್ ರಂಗ್‌ಮಂಚ್ ಉಬಾರೊ. ಧಾರ್ಮಿಕ್ ಕಾರ್ಯಾವಳಿಂಕ್ ನವೊ ಜೀವ್ ಲಾಬೊ. ದೊನೀ ಹಳ್ಳೆಂಚ್ಯಾ ಸರ್ವ್ ಕುಟ್ಮಾಂ ಖಾತಿರ್ ವಿಖಿಂಗಡ್ ಸಂಘಟನಾಂ ಕಾರ್ಯಾಕ್ ಜಾವ್ನ್ ಸರ್ವಾಂ ಮಧೆಂ ನವೊ ಸ್ಥಿತಿಕ್ ಹಾಡುಂಕ್ ಲಾಗೊ.

ಫಾರಾಂಕ್ ಭೆಟ್ ದೀವ್ನ್ ಜುಂತ್ ವ ಪಂಚೆತ್ಲಿ ಕರುನ್ ಫಿರ್ಗಜೆಗಾರಾಂ ಮಧೆಂ ಇಷ್ಟಾಗತೆಚೆಂ ಭಿಂ ವೊಂಪ್ಚ್ಯಾಂತ್ ತೆ ನಾಂವಾಡ್‌ಲ್ಲೆ.

1988 ಇಸ್ವೆಂತ್ ಪಾಲಡ್ಯಾ ಫಿರ್ಗಜೆಚ್ಯಾ ಅಮೃತ್ ಉತ್ಸವಾಚ್ಯಾ ಸಂದರ್ಭಾರ್ ದೋನೀ ಹಳ್ಳೆಂಚ್ಯಾ 42 ಕುಟ್ಮಾಂನಿ ಮಥಾಯಸ್ ಪಿರೇರಾ ಬಾಪಾಂಚ್ಯಾ ಮಾರ್ಗದರ್ಶನಾಖಾಲ್ ದೇವ್ ತೇಂಪ್ಲಾ ಉಬಾರುಂಕ್ ಕಮರ್ ಬಾಂದ್ಲೆಂಚ್. ಮಂಗ್ಳುರ್ಚೊ ಗೊವ್ಳಿಬಾಪ್ ದೊತೊರ್ ಬಾಜಿಲ್ ಸೊಜಾನ್, ಸಾಂ ಫ್ರಾನ್ಸಿಸ್ ಸಾವೆರಾಕ್ ಸಮರ್ಪಿಲ್ಲಿ ಇಗರ್ಜೆ ಉಬಾರ್ಚ್ಯಾ ಖಾತಿರ್ ಬುನ್ಯಾದಿ ಫಾತೊರ್ ದವರ್ಲೊ. ಹೊ ಪ್ರದೇಶ್ ದೊನೀ ಹಳ್ಳೆಂಚ್ಯಾಕೀ ವಿಂಗಡ್‌ಚ್

ಹ್ಯಾ ಯೋಗ್‌ದಾನಾ ಖಾತಿರ್ 1994 ಇಸ್ವೆಂತ್ ತೊ ವರ್ಗ್ ಜಾವ್ನ್ ಬೀದರ್ ವೆತಾನಾ ಹಾಂಗಾಚ್ಯಾ ಲೊಕಾನ್ ತಾಕಾ ಮೊಗಾನ್ “ಸಾವೆರಾಪುರಾಚೊ ಶಿಲ್ಪಿ” ಮ್ಹಳ್ಳೆಂ ಬಿರುದ್ ದೀವ್ನ್ ಸನ್ಮಾನ್ ಕೆಲೊ.

ಹ್ಯಾ ಪ್ರದೇಶಾರ್ ದೇವ್ ತೇಂಪ್ಲಾ ಉಬಾರ್‌ಲ್ಲಾ ದಿಸಾ ಥಾವ್ನ್ ಹ್ಯಾ ಲೊಕಾಚಿ ಸರ್ವ್ ಆತ್ಮಿಕ್ ಕಾಯ್ದೆ ಹ್ಯಾ ಪ್ರದೇಶಾಂತ್ ಪಾಳುಂಕ್ ಆಸ್ವದ್ ಜಾಲೊ. ಅಲಂಗಾರ್‌ಚ್ಯಾ ಮೌಂಟ್ ರೋಜರಿಚಿಂ ಸಿಸ್ತರಾಂ ಹರ್ ಹಫ್ತಾಕ್ ಯೇವ್ನ್ ಹಾಂಗಾಸರ್ ಆಪ್ಲಿ ಸೆವಾ ದೀಂವ್ಕ್ ಲಾಗ್ಲಿಂ. ಬಾಪ್ ಎಡ್ಲೆನ್ ಪಿಂಟೊನ್ ಆಪ್ಲ್ಯಾ ಸಂಸ್ಥಾ ದ್ವಾರಿಂ ಹಾಂಗಾಸರ್ ಕೃಶಿ ಆನಿ ಹೆರ್ ಕಾರ್ಯಾವಳಿ ಸರಾಗ್ ಮಾಂಡುನ್ ಹಾಡ್ಲೊ.



ಪ್ರದೇಶಾಚಿ ಅಭಿವೃದ್ಧಿ ವೆಗಾನ್ ಜಾಂವ್ಕ್ ಧರಿ. ನವೆಂ ದೇವ್ ತೇಂವ್ ಉಬೆಂ ಜಾಲಿ ತರೀ, ಪಯ್ಲಿಲ್ಯಾ ಪಾಲಡ್ಕಾ ಥಾವ್ನ್ ಹಾಂಗಾಸರ್ ಯೇವ್ನ್ ಲೋಕಾಚ್ಯಾ ಗರ್ಜಾಂಕ್ ಪಾಂವ್ಚ್ಯಾಕ್ ಪಾಲಡ್ಕಾ ಫಿರ್ಗಜೆಚ್ಯಾ ವಿಗಾರಾಂಕ್ ಜಾಯ್ ತ್ರಾಸ್ ಭೋಗ್ತಾಲೆ. ಹ್ಯಾ ಸಮಸ್ಯಾಕ್ ಶಾಶ್ವಿತ್ ಪರಿಹಾರ್ ದೀಜೆ ಮ್ಹಣ್ 2001 ಇಸ್ಟೇಂತ್ ಪಾಲಡ್ಕಾಚಿ ವಿಗಾರ್ ಜಾವ್ನ್ ಆಯಿಲ್ಲಾ ಬಾಪ್ ನೋರ್ಬರ್ಟ್ ಲೋಬೊನ್ ಜಾಯ್ತಿಂ ಪ್ರಯತ್ನಾಂ ಕೆಲಿ.

ಹಾಂಗಾಸರ್ ಏಕ್ ಮಾದ್ರಿಂಚಿಂ ಕೊವೆಂತ್ ಆಸಾ ಕರಿಚಿ. ಹ್ಯಾ ಸುವಾತೆಚಿ ವೆಗಾನ್ ಅಭಿವೃದ್ಧಿ ಜಾಂವ್ಚ್ಯಾಕ್ ಕೋಣೀ ಧಾರ್ಮಿಕ್ (ರೆಲಿಜಿಯೊಸ್) ಯಾಜಕಾಂಕ್ ತೆಂ ಹಾತಾಂತರ್ ಕರಿಚಿ ಮ್ಹಳ್ಳಿ ತಾಚಿ ಆಶಾ ಜಾವ್ನಾಲ್ಲಿ. ಬಾಪ್ ನೋರ್ಬರ್ಟ್ ಲೋಬೊನ್ ಯೋಜನ್ ಫಾಲೆಂ ಮಾತ್ ನ್ಹಯ್ ತ್ಯಾ ಖಾತಿರ್ ತಕ್ಣಾ ತೊ ವಾವ್ರಾಕ್ ದೆಂವ್ಲೊ. ತಾಚ್ಯಾ ವಾವ್ರಾಚ್ಯಾ ಯಶಸ್ವೆಚೊ ಫಳ್ ಜಾವ್ನ್ 2008 ಫೆಬ್ರೆರ್ 24ವೆರ್ ಪಾಲಡ್ಕಾಚ್ಯಾ ಗೊವ್ಳಿಗ್ ಪರಿಷದೆಚ್ಯಾ ಜಮಾತೆಂತ್ ಹೆಂ ದೇವ್ ತೇಂವ್ ರೆದಂಪ್ತೊರ್ಸ್ ಧಾರ್ಮಿಕ್ ಯಾಜಕಾಂಚ್ಯಾ ಆಡಳಿತಾಕ್ ದಿಂವ್ಲೊ ನಿರ್ಣಯ್ ಮಂಜೂರ್ ಕೆಲೊ. ತ್ಯಾಚ್ ವರ್ಸಾಚ್ಯಾ ಎಪ್ರಿಲಾಂತ್ ಪ್ರಸ್ತುತ್ ಮಂಗ್ಳುರ್ಚೊ ಗೊವ್ಳಿ ದೊತೊರ್ ಲುವಿಸ್ ಪಾವ್ಲಾನ್ ಆಪ್ಲಿ ಪರ್ವಣಿ ದಿಲಿ. ಅಶೆಂ 2008 ಇಸ್ಟೇಚ್ಯಾ ಮೆಯಾಚ್ಯಾ ಧಾ ತಾರಿಕೆರ್ ಪೆಂಕೆಕೋಸ್ತ್ ಘೆಸ್ತಾಚ್ಯಾ ದಿಸಾ ರೆದಂಪ್ತೊರ್ಸ್ ಧಾರ್ಮಿಕ್ ಯಾಜಕ್ ಬಾಪ್ ಎವ್ಲಿನ್ ಡಿಸಿಲ್ವಾ ಹ್ಯಾ ದೇವ್ ತೇಂಪ್ಲಾಚೊ ಪಯ್ಲೊ ಮೇಲ್ವಿಚಾರಕ್ ಜಾವ್ನ್ ನೇಮಕ್ ಜಾಲೊ. ತ್ಯಾ ಉಪ್ರಾಂತ್ ಯಾಜಕ್ ಬಾಪ್ ಪ್ರೇಮ್ ಪ್ರಕಾಶ್ ಡಿಸೋಜ ಆನಿ ಆತಾಂ ಪ್ರಸ್ತುತ್ ವಿಗಾರ್ ಜಾವ್ನ್ ಬಾಪ್ ರಾಕೇಶ್ ಮಥಾಯಸ್ ವಾವುರಾ.

ಹೊ ಪ್ರದೇಶ್ ರೆದಂಪ್ತೊರ್ಸ್ ಧಾರ್ಮಿಕ್ ಯಾಜಕಾಂಚ್ಯಾ ಮೇಲ್ವಿಚಾರಣ್ ಖಾಲ್ ಆಯಿಲ್ಲಾ ಉಪ್ರಾಂತ್ ಹ್ಯಾ ಪ್ರದೇಶಾಚೆಂ ಚಿತ್ರಣ್ಂಚ್ ಬದಲೆಂ. ಸರಾಗ್ ವೆವೆಗೊ ವಾವ್ರ್ ಸುರು ಜಾಲೊ. ಖೆಳಾ ಮಯ್ಲಾನ್ ಉಬೆಂ ಜಾಲೆಂ. ದಾನಿಂಚ್ಯಾ ಆಧಾರಾನ್ ಮರಿಯೆಕ್ ಗೊಟ್ಲೊ ಜಾಲೊ. ಸಾಂಸ್ಕೃತಿಕ ಕಾರ್ಯಾಂವಳಿಂಕ್ ರಂಗ್‌ಮಂಚ್ ಉಬಾರ್ಲೊ. ಧಾರ್ಮಿಕ್ ಕಾರ್ಯಾಂವಳಿಂಕ್ ನವೊ ಜೀವ್ ಲಾಬ್ಲೊ. ದೋನೀ ಹಳ್ಳಿಂಚ್ಯಾ ಸರ್ವ್ ಕುಟ್ಮಾಂ ಖಾತಿರ್ ವಿವಿಂಗಡ್ ಸಂಘಟನಾಂ ಕಾರ್ಯಾಂವಳಿಂ ಜಾವ್ನ್ ಸರ್ವಾಂ ಮಧೆಂ ನವೊ ಸ್ಪಿರಿತ್ ಹಾಡುಂಕ್ ಲಾಗ್ಲೊ.

ರೆದಂಪ್ತೊರ್ಸ್ ಧಾರ್ಮಿಕ್ ಯಾಜಕ್ ಅಲಂಗಾರಾಂತ್ ವಸ್ತಿ ಕರ್ತಾತ್ ಆನಿ ಹರ್ಯೆಕಾ ಹಫ್ತಾಕ್ ಹಾಂಗಾಸರ್

ಯೇವ್ನ್ ಲೋಕಾಚ್ಯಾ ಆತ್ಮಿಕ್ ಗರ್ಜಾಂಕ್ ಪಾವ್ತಾತ್. ಕಿತ್ಯಾಕ್ ಹಾಂಗಾಸರ್ ಯಾಜಕಾಕ್ ರಾವೊಂಕ್ ಏಕ್ ವಸ್ತೆ ಫರ್ ನಾ. ಹ್ಯಾ ಸುವಾತೆಕ್ ಏಕ್ ಫಿರ್ಗಜೆಚಿ ದರ್ಜಾ ದೀಜೆ ಆನಿ ಹಾಂಗಾಸರ್ ಏಕ್ ಯಾಜಕಾಚೆಂ ಫರ್ ಉಬಾರುನ್ ಯಾಜಕಾಕ್ ಹಾಂಗಾಸರ್‌ಚ್ ರಾವೊಂಕ್ ಆಸ್ತಾ ದೀಜೆ ಮ್ಹಳ್ಳೆಂ ಮಾಗ್ಣೆಂ ಜಾಯ್ತ್ಯಾ ವರ್ಸಾಂಚೆಂ. ತೆಂ ಆತಾಂ ಸಾಕಾರ್ ಜಾತಾ.

ಪ್ರಸ್ತುತ್ ಹ್ಯಾ ಪ್ರದೇಶಾಂತ್ ಫಕತ್ 53 ಕುಟ್ಮಾಂ ಆಸಾತ್ ತರೀ ಉಣ್ಯಾರ್ ಆನ್ಯೇಕ್ 50 ದುಬ್ಬಾಂಚಿಂ ಫರಾಂ ವೆಗಿಂಚ್ ಹ್ಯಾ ಪ್ರದೇಶಾಂತ್ ಯೆಂವ್ಚಿಂ ಆಸಾತ್. ದೇವ್‌ತೇಂಪ್ಲಾಚಿಂ ಸರ್ವ್ ಕಾರ್ಯಕ್ರಮಾಂ ಸುವ್ಯವಸ್ಥಿತ್ ರಿಶಿನ್ ಚಲವ್ನ್ ವರ್ಚ್ಯಾಕ್ ಏಕ್ ಆಡಳಿತ್ ಸಮಿತಿ ಆಸಾ.

ಉಪಾಧ್ಯಕ್ಷ ಶ್ರೀ ವಿಸ್ನೆಂಟ್ ಡಿಸೋಜ, ಕಾರ್ಯದರ್ಶಿ ಶ್ರೀಮತಿ ಸೆವಿನ್ ಕ್ರಿಸ್ತಾ, ವಾಡ್ಯಾಚಿ ಗುರ್ಕಾರ್ ಶ್ರೀ ಹೆರಾಲ್ಡ್ ಡಿಸೋಜ ಆನಿ ಗುರ್ಕಾರ್ನ್ ಶ್ರೀಮತಿ ಕ್ಲಾರಾ ಫೆರ್ನಾಂಡಿಸ್ ಸರ್ವ್ ಸಮಿತಿ ಸಾಂದ್ಯಾಂ ಸಂಗಿಂ ದೇವ್‌ತೇಂಪ್ಲಾಚ್ಯಾ ವರ್ತುಲಾ ಭಿತರ್ ಯೆಂವ್ಚಿ ಸಗ್ಳ್ಯಾ ಕುಟ್ಮಾಂಕ್ ಸಾಂಗಾತಾ ಘೆವ್ನ್ ಬಾಪ್ ರಾಕೇಶ್ ಮಥಾಯಸಾಚ್ಯಾ ಮಾರ್ಗದರ್ಶನಾ ಖಾಲ್ ದೇವ್‌ತೇಂಪ್ಲಾಚ್ಯಾ ವಾಡಾವಳಿ ಖಾತಿರ್ ಏಕಾ ಮನಾನ್ ವಾವುರ್ನ್ ಆಸಾತ್. ಪಾಲಡ್ಕಾ ಫಿರ್ಗಜೆಚೊ ವಿಗಾರ್ ಬಾಪ್ ಐವನ್ ರೊಡ್ರಿಗಸ್ ಭರ್ನಾರ್ ಸಹಕಾರ್ ದೀವ್ನ್ ಆಸಾತ್.

ನವಿ ಫಿರ್ಗಜ್ ಸಾವೆರಾಪುರಾಕ್ ಮೆಳ್ಳೊ ಮುಕೊತ್ ಪಲ್ಕೆ ಆನಿ ಹೆನ್‌ಬೆಟ್ಟು ನಾಂವಾಚೊ ದೋನ್ ಹಳ್ಳೊ ಭೋವ್ ಲ್ಹಾನ್ ತರೀ ಹಾಂಗಾಸರ್ ಯೆದೊಳ್‌ಚ್ ಜಾಯ್ತಿಂ ದೇವ್ ಆಪ್ಲಿ ಫುಲ್ಲಾಂತ್. ಹಾಂಗಾಸರ್ ಜಲ್ಮೊನ್ ಯಾಜಕ್ ವ ಧಾರ್ಮಿಕ್ ಭಾವ್ ಭಯ್ಣಿ ಜಾಲ್ಲಿಂ ರಾಶ್ಟ್ರಿಯ್ ಮಟ್ಪಾರ್ ಘನಾಚಿ ಹುದ್ದೆ ಸಾಂಬಾಳುನ್ ಆಸಾತ್. ದೆಣ್ಯಾಂನಿ ಭರ್‌ಲ್ಲ್ಯಾ ಲಾಯಿಕಾಂನಿ ವಿವಿಧ್ ಶೆತಾಂನಿ ಪರ್ಜಳುನ್ ಹ್ಯಾ ಹಳ್ಳಿಂಕ್ ಕೀರ್ತ್ ಹಾಡ್ಲ್ಯಾ ಕೇಟರಿಂಗ್, ಬೋರ್‌ವೆಲ್ ಆನಿ ಹೆರ್ ಶೆತಾಂನಿ ಹಾಂಗಾಚಿ ಉದ್ಯಮಿ ನಾಂವಾಡ್ಲ್ಯಾತ್. ರಾಜಕೀಯ್ ಶೆತಾಂತ್ ಹಾಂಗಾಚ್ಯಾ ಸ್ತ್ರೀಯಾಂನಿ ಸುರ್ವೆರ್ ಥಾವ್ನ್ ಜವಾಬ್ದಾರೆಚಿ ಹುದ್ದೆ ಸಾಂಬಾಳ್ಲ್ಯಾತ್.

ಹ್ಯಾಚ್ ಜುನಾಚ್ಯಾ 7 ತಾರಿಕೆರ್ ಆಯ್ತಾರಾ, ಜೆಜುಚ್ಯಾ ಭೋವ್ ಪವಿತ್ರ್ ಕುಡಿ ರಗ್ತಾಚ್ಯಾ ಘೆಸ್ತಾ ದಿಸಾ, ಮಂಗ್ಳುರ್‌ಚೊ ಗೊವ್ಳಿ ಬಾಪ್ ದೊತೊರ್ ಲುವಿಸ್ ಪಾವ್ಲಾ ಡಿಸೋಜಾ ಹಾಣಿಂ ಸಾಂ ಫ್ರಾನ್ಸಿಸ್ ಸಾವೆರಾಚಿ ಫಿರ್ಗಜ್, ಸಾವೆರಾಪುರಾ ಘೋಶಿತ್ ಕರ್ಚಿ ಕಾರ್ಯಾಂವಳಿ ಮಾಂಡುನ್ ಹಾಡ್ಲ್ಯಾ.

— ಆನ್ಯಿ, ಪಾಲಡ್ಕಾ

(ನವಿ ಫಿರ್ಗಜ್ ಚಾತಾನಾ 2015 ಜುನಾಂತ್ ಬರಯಿಲ್ಲೆಂ ಲೇಖನ್)

ಸಾವೆರಾಪುರಾಚೊ ಸುವಾದ್ ಸ್ಕಾರ್ಡ್ ಆಂಕೊ ಪದ್ವೆಚ್ಯಾ ಸಂದರ್ಭಂ
ಸರ್ವ್ ಘೆದ್ವೆದಾರಾಂಕ್ ಉಲ್ಲಾಸಿತಾಂವ್ ಆನಿ ಬರೆಂ ಮಾಗ್ತಾಂವ್.



ಅಗೋಲಿ ಕ್ರಾಸ್ತಾ ಆನಿ ಕುಟಮ್

ಕ್ರಿಸ್ತಾರಾಯ್ ವಾಡೊ

ಸಾವಿರಾಪುರಾಭ್ಯಾ ಪೊಡ್ತಾಂತ್ ಫುಲ್‌ಲ್ತಂ ದೇವ್ ಆಹೊಂಚಿಂ



ದೇ. ಫ. ಮೇರಿ ಆಂಜೆಲ್ಸ್



ದೇ. ಫ. ನೈಲ್ಡಾ ಪಾಯ್ಸ್, BS



ದೇ. ಫ. ದಿವ್ಯಾ ರೋಜ ಡಿಸಿಲ್ವಾ, RNDM



ಫ. ಪ್ರಫುಲ್ಲಾ ಕಾರ್ಡೋಜಾ, BS



ಬಾ. ಜೋರ್ಜ್ ಡಿಕೊಸ್ತಾ, ಲಕ್ನೊ



ಫ. ಫಿಲೋಮಿನಾ ಡಿಸೋಜ, FMA



ಬಾ. ಮ್ಯಾಕ್ಸಿಮ್ ಡಿಸೋಜ, SDB



ಬಾ. ಫ್ರಾಂಕ್ಲಿನ್ ಡಿಸೋಜ, ಶಿವಮೊಗ್ಗ



ದೇ. ಫ. ವಿಣಾ ಲವಿನಾ, ಹೊಲಕ್ರೊಸ್



ಫ. ವಿಲೆರಾ ಪಿಂಟೊ, AC



ಫ. ವೈಲೆಟ್ ಡಿಕೊಸ್ತಾ, SJT



ಬಾ. ರೋಹಿತ್ ಡಿಕೊಸ್ತಾ, ಮಂಗ್ಳೂರ್ ದಿಯೆಸೆಜ್



ಬಾ. ನೆಲ್ಸನ್ ಪಾಯ್ಸ್ ಮಂಗ್ಳೂರ್ ದಿಯೆಸೆಜ್



ಬಾ. ಅಶ್ವಿನ್ ಡಿಸಿಲ್ವಾ, OCD



ಬ್ರ. ಗೊಡ್ಡಿನ್ ರೊಡ್ರಿಗಸ್, ಆಫ್ರಿಕಾ



ಬ್ರ. ಮೆಲ್ಟನ್ ಡಿಸೋಜ, CSsR



ಬ್ರ. ಅಲ್ಬನ್ ಜೋಯನ್ ಡಿಕೊಸ್ತಾ, CSsR



ಬ್ರ. ವಿವೇಕ್ ಕುಲಾಸೊ, CSsR



ಸಂಪರ್ಕಾಚೊ ಸಾಂಕೊವ್

ಸಾಂ. ಅಂತೊನ್ ವಾಡೊ

| ನಂ. | ನಾಂವ್ | ಮೊಬೈಲ್ ನಂಬರ್ | ನಂ. | ನಾಂವ್ | ಮೊಬೈಲ್ ನಂಬರ್ |
|-----|---------------------|--------------|-----|----------------------|--------------|
| 1 | ವಿಲಿಯಮ್ ಡಿಕೋಸ್ | 9481215364 | 21 | ಫೆಲಿಕ್ಸ್ ರೊಡ್ರಿಗಸ್ | 9880916683 |
| 2 | ಅನ್ನೆಲ್ ಡಿಕೋಸ್ | 9741228398 | 22 | ವಿಲಿಯಮ್ ರೊಡ್ರಿಗಸ್ | 9611466365 |
| 3 | ಎಡ್ವರ್ಡ್ ಡಿಸೋಜ | 9591888635 | 23 | ಜಾರ್ಜ್ ರೊಡ್ರಿಗಸ್ | 9632102145 |
| 4 | ಬೆನೆಡಿಕ್ಟಾ ಡಿಸೋಜ | 9480531404 | 24 | ಅಂಬ್ರೋಸ್ ರೊಡ್ರಿಗಸ್ | 8971306018 |
| 5 | ಅಗ್ನೇಸ್ ಡಿಸೋಜ | 9663626466 | 25 | ಮಾರ್ಕ್ ರೊಡ್ರಿಗಸ್ | 9900176746 |
| 6 | ಬೊನಿಫಾಸ್ ಡಿಸೋಜ | 9902171302 | 26 | ಫಾವೊಸ್ಟಿನ್ ಸಿಕ್ಲೇರಾ | 9686508793 |
| 7 | ಲವೀನ ಫ್ಲಾವಿಯಾ ಡಿಸೋಜ | 9900710121 | 27 | ರೆಮೆದ್ ಟೆಲ್ಲಿಸ್ | 9901201112 |
| 8 | ಲಿಲ್ಲಿ ಡಿಸೋಜ | 9902204827 | 28 | ಜೋನ್ ರೊಡ್ರಿಗಸ್ | 9591176578 |
| 9 | ಇಗ್ನೇಷಿಯಸ್ ಡಿಸೋಜ | 9945185098 | 29 | ಫ್ರಾನ್ಸಿಸ್ ಕ್ರಾಸ್ತಾ | 9449960992 |
| 10 | ಸ್ಲೆಲ್ಲಾ ಡಿಸೋಜ | 9845983424 | 30 | ವಲೇರಿಯನ್ ಡಾಯಸ್ | 9880599127 |
| 11 | ಜೊಸೆಫ್ ಡಿಸೋಜ | 9008220235 | 31 | ಗೊಡ್ವಿನ್ ಡಿಸೋಜ | 9902939453 |
| 12 | ಹೆರಾಲ್ಡ್ ಡಿಸೋಜ | 9535616962 | 32 | ಜೋನ್ ಕ್ರಾಸ್ತಾ | 8762740378 |
| 13 | ಐರಿನ್ ಡಿಸೋಜ | 9591588524 | 33 | ದೊನಾತ್ ಲತಾ ಡಿಸೋಜ | 9880511582 |
| 14 | ಲಿಲ್ಲಿ ಮೇರಿ ಡಿಸೋಜ | 7259795825 | 34 | ಲೂವಿಸ್ ಡಿಸೋಜ | 9901664347 |
| 15 | ಪಾವ್ಲ್ ಲೋಬೋ | 9686913134 | 36 | ಅನಿಲ್ ವೇಗಸ್ | 8904853259 |
| 16 | ರೊನಾಲ್ಡ್ ಲೋಬೋ | 9008895449 | 37 | ಚಿಗೊಜೇ ನ್ಹಾಜ | 9900794780 |
| 17 | ಕ್ರಿಸಿನಾ ಪಾಯ್ಸ್ | 9845148523 | 38 | ಲೂವಿಸ್ ಜಸ್ತಿನ್ ಡಿಸೋಜ | 9632493263 |
| 18 | ಮ್ಯಾಕ್ಸಿಮ್ ಪಿಂಟೊ | 9449487879 | 39 | ಲುವಿಜಾ ಮಿನೇಜಸ್ | 9008830874 |
| 19 | ಐರಿನ್ ಪಿಂಟೊ | 9686305105 | 40 | ಮಾರ್ಸೆಲಿನ್ ರೊಡ್ರಿಗಸ್ | 9483705643 |
| 20 | ವಲೇರಿಯನ್ ರೊಡ್ರಿಗಸ್ | 9741994373 | 41 | ಅಲೆಡ್ ಡಿಸೋಜ | 9972313739 |
| | | | 42 | ಒಲ್ವಿನ್ ಮಹೇಶ್ ಡಿಸೋಜ | 9591427422 |

ಕ್ರಿಸ್ತ ರಾಯ್ ವಾಡೊ

| ನಂ. | ನಾಂವ್ | ಮೊಬೈಲ್ ನಂಬರ್ | ನಂ. | ನಾಂವ್ | ಮೊಬೈಲ್ ನಂಬರ್ |
|-----|----------------------------|--------------|-----|----------------------|--------------|
| 1 | ವಿನ್ಸೆಂಟ್ ಕುಲಾಸೊ | 9945549632 | 10 | ಸತುರ್ನಿನ್ ಪಿಂಟೊ | 9892801729 |
| 2 | ಲೀನಾ ಬರ್ಬೋಜ | 9902569322 | 11 | ತೆರಜಾ ಮೋನಿಸ್ | 9945912942 |
| 3 | ರೆಜಿನಾ ಬಾರ್ಬೋಜ | 9901166278 | 12 | ಬ್ಯಾಪ್ಟಿಸ್ಟ್ ಕಾರ್ಡೋಜ | 9449468942 |
| 4 | ತೆರಜಾ ಕಾರ್ಡೋಜ | 8970110810 | 13 | ಚಾರ್ಲ್ಸ್ ಕ್ಲಾಡ್ರಸ್ | 9902194261 |
| 5 | ಹಿಲ್ಡಾ ಕಾರ್ಡೋಜ | 9008719266 | 14 | ಮೈಕಲ್ ಫೆರಾವೊ | 9632381743 |
| 6 | ಲಿಡಿಯಾ ಡಿಸಿಲ್ಲ | 9901328358 | 15 | ಲಿಗೋರಿ ಕ್ರಾಸ್ತಾ | 9448857213 |
| 7 | ಪಾವ್ಲ್ ಫೆರ್ನಾಂಡಿಸ್ | 9945131187 | 16 | ಅಲಿನ್ ಜೋಸೆಫ್ | 8197593693 |
| 8 | ಲಾರೆನ್ಸ್ ಫೆರ್ನಾಂಡಿಸ್ | 7259796456 | 17 | ಸೈಮನ್ ಮಸ್ಕರೇಲ್ಲಸ್ | 8123871067 |
| 9 | ಗ್ಯಾಬ್ರಿಯಲ್ ವಲೇರಿಯನ್ ಪಿಂಟೊ | 9008954221 | 18 | ಸಂತೋಷ್ ಕರ್ವಾಲೊ | 9591060246 |
| | | | 19 | ಅರುಣ್ ಮೋನಿಸ್ | 9535974636 |



ಜಿವಿತ್ ಆಮ್ಕಾಂ ದೆವಾನ್ ದಿಲ್ಲೆಂ ವರ್ತೆಂ ದೆಣೆಂ. ಆವಯ್ ಬಾಪಯ್ ವರ್ವಿಂ ಆಮ್ಕಾಂ ಸಂಸಾರಾಂತ್ ಜಿವಿತಾಚೆಂ ದೆಣೆಂ ಫಾವೊ ಜಾತಾ. ಜಾಯ್ತೆ ಕಷ್ಟ್ ಕಾಡ್ನ್ ತಿಂ ಆಮ್ಕಾಂ ಲ್ಹಾನ್ ವ್ಹಡ್ ಕರ್ತಾತ್. ಆಮ್ಚ್ಯಾ ಜಿವಿತಾಂತ್ ಆಮ್ಚಿಂ ಪಯ್ಲಿಂ ಶಿಕ್ಷಕಾಂ ತಿಂಚ್. ತಾಂಕಾ ಆಮಿ ವರ್ತ್ಯಾ ಮಾನಾನ್ ಲೆಕಿಚೆ. ತಾಂಕಾಂ ಪಾಟಿಂ ಉಲೊಂವ್ಚೆ ನ್ಹಯ್. ತಾಣೆಂ ಆಮ್ಕಾಂ ಬೂದ್‌ಬಾಳ್ ಸಾಂಗ್ಲಾರ್ ತಿ ಆಮ್ಚ್ಯಾ ಬರ್ಯಾಕ್ ಮ್ಹಣ್ ಲೆಕಿಚೆ. ಅಶೆಂ ಆಮಿ ಕೆಲ್ಲೆವರ್ವಿಂ ಆಮ್ಚ್ಯಾ ಜಿವಿತಾಚೊ ದಾತಾರ್ ಜಾವ್ನಾಸ್ಚ್ಯಾ ದೆವಾಕ್‌ಯೀ ಮಾನ್ ಪಾಟಯಿಲ್ಲ್ಯಾ ಬರಿ ಜಾತಾ.

ಆಮ್ಚ್ಯಾ ಜಿವಿತಾಂತ್ ಯಾಜಕ್, ಧರ್ಮಭಯ್ಣಿಂ ಆನಿ ದೊತೊರ್ನಿಚಿಂ ಶಿಕ್ಷಕಾಂ ವರ್ತೊ ಪ್ರಭಾವ್ ಫಾಲ್ತಾತ್. ಯಾಜಕ್ ಆಮ್ಕಾಂ ಮಿಸಾಚೆಂ ಬಲಿದಾನ್ ಭೆಟೊವ್ನ್ ಕ್ರಿಸ್ತಾಚ್ಯಾ ಕುಡಿ-ರಗ್ತಾಂತ್ ವಾಂಟೆಲಿ ಕರ್ತಾತ್. ಧರ್ಮಭಯ್ಣಿಂ ಆನಿ ದೊತೊರ್ನಿಚಿ ಶಿಕ್ಷಕಾಂ ಆಮ್ಕಾಂ ಕ್ರಿಸ್ತಿ ಶಿಕ್ಷಣ್ ಶಿಕೊವ್ನ್ ಜಿವಿತಾಂತ್ ಶೆಗುಣಾಂಚೆ ಯುವಕ್/ಯುವತಿ ಜಾವ್ನ್ ವಾಡೊಂಕ್ ಪ್ರೇರಣ್ ದಿತಾತ್. ಅಶೆಂ ಆಮ್ಕಾಂ ಸಾಸ್ಣಿಕ್ ಜಿವಿತಾಚ್ಯಾ ಪಾಂವ್ಡ್ಯಾಕ್ ಪಾವೊಂವ್ಚ್ಯಾಂತ್ ಯಾಜಾಕ್ ಧರ್ಮಭಯ್ಣಿಂ ಆನಿ ದೊತೊರ್ನಿಚಿಂ ಶಿಕ್ಷಕಾಂ ಮಹತ್ವಾಚೊ

ವ್ಹಾಸಿಲಾರಿಕ್ ಮಾನ್, ಕ್ರಿಸ್ತಾಚಿಕ್ ನಮಾನ್

ಪಾತ್ರ್ ಘೆತಾತ್. ತಾಂಚೆಂ ಉತರ್ ಆಯ್ಕುನ್ ಜಿಣ್ಯೆಂತ್ ತೆಂ ಲಾಗುಂ ಕರುಂಕ್ ಆಮಿ ಪ್ರೇತನ್ ಕರಿಚೆ. ಅಶೆಂ ಆಮಿ ಕೆಲ್ಲಾವರ್ವಿಂ ಆಮ್ಚ್ಯಾ ರಚ್ಕಾರಾಕ್ ಆಮಿ ಮಹಿಮಾ ದಿಲ್ಲ್ಯಾಬರಿ ಜಾತಾ.

ಇಸ್ರೊಲಾಚಿಂ ಶಿಕ್ಷಕಾಂ ಆಮ್ಚ್ಯಾ ಜಿವಿತಾಂತ್ ಬರೆಂ ಶಿಕ್ವ್ ಆಪ್ಣಾವ್ನ್ ಬರೊ ಪುಡಾರ್ ರಚುಂಕ್ ವಾಟ್ ದಾಕಯ್ತಾತ್. ತಾಣೆಂ ಶಿಕೊಂವ್ಚೆಂ ಶಿಕ್ವ್ ಆಮಿ ಚೇತ್ ದೀವ್ನ್ ಶಿಕ್ವ್ ಜೆ. ತಾಂಕಾಂ ಪಾಟಿಂ ಉಲೊವ್ನ್ ಅವಿಧೇಯ್‌ಪಣ್ ದಾಕಂವ್ಚೆ ನ್ಹಯ್. ಉಪ್ರಾಂತ್ ಏಕ್ ಬರೆಂ ಕಾಮ್ ಸೊಧುನ್ ದುಬ್ಳ್ಯಾ ದಾಕ್ಟಾಂಕ್, ನಿರ್ಗತಿಕಾಂಕ್ ಪಾಂವ್ಚ್ಯಾ ಮುಖಾಂತ್ ಸಮಾಜೆಚಿಂ ಋಣ್ ಆಮಿ ಫಾರಿಕ್ ಕರುಂಕ್ ಜಾಯ್. ಅಶೆಂ ಆಮಿ ಕೆಲ್ಲೆವರ್ವಿಂ ಆಮ್ಕಾಂ ಶಿಕ್ಷಣ್ ದಿಲ್ಲ್ಯಾ ಶಿಕ್ಷಕಾಂಕ್ ವರ್ತಿ ತೃಪ್ತಿ ಆನಿ ಸಂತೊಸ್ ಜಾತಲೊ, ದೆವಾಕ್‌ಯೀ ಹ್ಯಾ ವರ್ವಿಂ ಮಹಿಮಾ ಲಾಭ್ಲಿ.

ಭುರ್ಗ್ಯಾಪಣಾರ್ ಆಮ್ಕಾಂ ಲಾಭ್‌ಲ್ಲ್ಯಾ ಆಪೊವ್ಣ್ಯಾಕ್ ಸರಿ ಜಾವ್ನ್ ಆಮ್ಚೆಂ ಜಿವಿತ್ ಆಮಿ ರೂಪಿತ್ ಕರಿಚೆ. ಜರ್‌ತರ್ ದೇವ್ ಆಪೊವ್ಣ್ಯಾಚೆಂ ದೆಣೆಂ ಲಾಭ್ಲಾಂ ತರ್ ಬರೊ ಯಾಜಕ್ ವಾ ಧರ್ಮಭಯ್ಣಿಂ ಜಾಂವ್ಚ್ಯಾ ಕುಶಿನ್ ಶಿಕ್ಷಣ್ ಆಪ್ಣಾವ್ನ್ ದೆವಾಚ್ಯಾ ಆನಿ ಪೆಲ್ಯಾಚ್ಯಾ ಸೆವೆಂತ್ ಆಮ್ಚಿ ಜೀಣ್ ಖಿರ್ಚಿಚೆ. ದೇವ್ ಆಪೊವ್ಣೆಂ ನಾ ತರ್ ಕಾಜಾರಿ ಭೆಸ್ ಆಪ್ಣಾವ್ನ್ ರಚ್ಚೆಚ್ಯಾ ಕಾಮಾಂತ್ ಆಮಿ ವಾಂಟೆಲಿ ಜಾಯ್ತೆ. ಅಶೆಂ ಆಮಿ ಕಸಲೊಯ್ ಭೆಸ್ ವಿಂಚ್ಚ್ಯಾರೀ ತ್ಯಾ ಭೆಸಾಚೆ ಕಾಯ್ಲೆ ಪಾಳ್ ಜೀವನಾಂತ್ ಯಶಸ್ವಿ ಆಪ್ಣಾಯ್ಜೆ.

ಅಶೆಂ ಆಮಿ ಆಮ್ಚ್ಯಾ ಜಿವಿತಾಂತ್ ವ್ಹಡಿಲಾಂಕ್ ಮಾನ್ ದೀವ್ನ್ ಜಿವಿತಾಂತ್ ಯಶಸ್ವಿ ಆಪ್ಣಾಯಿಲ್ಲ್ಯಾ ವರ್ವಿಂ ವ್ಹಡಿಲಾಂಕ್ ವರ್ತಿ ತೃಪ್ತಿ, ಸಂತೊಸ್ ಭಗ್ತಾಲೊ. ಆಮ್ಚ್ಯಾ ಜಿವಿತಾಂತ್ ಆಮ್ಕಾಂ ಮೆಳ್‌ಲೆಂ ಮಿಸಾಂವ್‌ಯೀ ಸುಫಳ್ ಜಾತಲೆಂ. ಸರ್ಗಾರಾಜ್, ಸಾಸ್ಣಿಕ್ ಜಿವಿತಾಕ್ ವಾಟ್ ಸುಲಭ್ ಜಾತಲೆ. ಆಮ್ಕಾಂ ಜಿವಿತ್ ಫಾವೊ ಕೆಲ್ಲಾ ರಚ್ಕಾರಾಕ್‌ಯೀ ಮಹಿಮಾ ಲಾಭ್ಲಿ.



ಕುಟಮ್

ದೇವಾಚೆಂ ವಿಶೇಷ್ ದೆಣೆಂ



ಕುಟಮ್ ಮ್ಹಳ್ಳೊ ಸಬ್ದ್ ಆಯ್ಕತಾಸ್ತಾನಾ, ಆಮ್ಕಾಂ ಕ್ರಿಸ್ತಾಂವಾಂಕ್ ಪವಿತ್ರ್ ತ್ರಿಂದಾದಿಚ್ಯಾ ಕುಟ್ಮಾಚೊ ವಾ ಭಾಗೆವಂತ್ ಕುಟ್ಮಾಚೊ ಉಗ್ಡಾಸ್ ಯೆಂವ್ಚೊ ಸಹಜ್. ಪವಿತ್ರ್ ತ್ರಿಂದಾದ್ ಏಕ್ ಕುಟಮ್, ದೇವಾಚೆಂ ತ್ರಿಪುಕ್ ಕುಟಮ್ ದೇವ್ ಆಮ್ಕಾಂ ಕುಟ್ಮಾಂತ್ ತ್ಯಾಚ್ ಮೊಗಾಂತ್ ಸಾಂಗಾತಾ ಹಾಡ್ತಾ. ತ್ರಿಂದಾದಿಚ್ಯಾ ಕುಟ್ಮಾಂತ್ ತೆಗಾಂಚಿ ಸಂಯ್ಕ್ ಎಕ್ಚ್ ತರೀ, ವೆವೆಗೈ ಕಾಮ್ ತೆ ಕರ್ತಾತ್. ದೇವ್ ಬಾಪ್ ರಚ್ತಾ ತರ್, ದೇವ್ ಪೂತ್ ಸೊಡ್ವಣ್ ದಿತಾ. ದೇವ್ ಪವಿತ್ರ್ ಅತ್ಮೊ ಆಮ್ಕಾಂ ಸಮೆಸ್ತಾಂಕ್ ಪವಿತ್ರ್ ಕರ್ತಾ. ತಶೆಂಚ್ ಹರೈಕ್ ಕುಟಮ್ ಆವಯ್ ಬಾಪಯ್ ಆನಿ

ಭುರ್ಗಾಂ ವರ್ವಿಂ ಸಂಪೂರ್ಣ್ ಜಾತಾ. ಕುಟ್ಮಾಂತ್ಲಾ ಹರೈಕಾ ಸಾಂದ್ಯಾಂಕ್ ವಿವಿಂಗಡ್ ಜವಬ್ದಾರಿ ಆಸಾ ತರೀ ಉದ್ದೇಶ್ ಎಕ್ಚ್, ಏಕ್ ಕುಟಮ್ ಬಾಂದುನ್ ಹಾಡ್ಲೆಂ.

ಆಯ್ಚ್ಚ್ ಆಧುನಿಕ್ ಕಾಳಾರ್ ಕುಟ್ಮಾ ಜಿವಿತಾಚ್ಯಾ ಎಕ್ವೆಚಾಚಿ ಬಾಂದ್ ಕಿತ್ಯಾಕ್ ಅಸ್ಕತ್ ಜಾವ್ನ್ ಆಯ್ಲಾತ್? ಸರ್ವ್ ರಿತಿರ್ ಪ್ರಗತಿ ಜಾಲ್ಯಾ ಆಯ್ಚ್ಚ್ ಸಂಸಾರಾಂತ್ ಕುಟ್ಮಾ ಜಿವಿತಾಚೊ ಸಂತೊಸ್ ಸಮಾಧಾನ್ ಕಿತ್ಯಾಕ್ ಉಣೆಂ ಉಣೆಂ ಜಾವ್ನ್ ಆಯ್ಲಾ? ಸಬಾರ್ ಕುಟ್ಮಾಂನಿ ಫುಟ್ ಆಯ್ಲಾ ಮ್ಹಣೈತ್. ಕುಟ್ಮಾ ಜಿವಿತಾಂತ್ ಮೋಗ್, ಮಾಯ್ಪಾಸ್, ಭೊಗ್ಸಣೆಂ, ಸೊಡ್‌ದೊಡ್ ಉಣಿ ಜಾಲ್ಯಾ. ತಾಚಿ ಬದ್ಲಾಕ್ ಸ್ಪಾರ್ಥ್, ಮಸರ್, ಹಗಂ, ದುಸ್ಮಾನ್ಕಾಯ್, ಫಾರಿಕ್ವಣ್ ಚಡೊನ್‌ಂಚ್ ವೆತಾ. ಮ್ಹಾಲ್ಗಡ್ಯಾಂ ಥಂಯ್ ಆನಿ ಆದ್ಲ್ಯಾ ಕುಟ್ಮಾಂನಿ ಆಸ್‌ಲ್ಲಿ ಕುಟಮ್ ಸಾಂಬಾಳ್ನ್ ವರ್ಜಿ ಸಕತ್ ಉಣಿಂ ಜಾಂವ್ಕ್ ಕಾರಣಾಂ ಸಬಾರ್ ಆಸುಂಕ್ ಪುರೊ, ಪೂಣ್ ಏಕ್ ಕಾರಣ್, ದೇವ್ ಕಿತೆಂ ಆಶೆತಾ ತೆಂ ಆಮಿ ಕರಿನಾಸ್ತಾಂ ಆಸ್ಲೆಂ. ದೇವಾಕ್ ಖಾಲ್ ಜಾಯ್ನಾಸ್ತಾಂ ಆಮ್ಚೆಚ್ ಖುಶೆ

ಪ್ರಕಾರ್ ಆನಿ ಸಂಸಾರಿ ರಿತಿ ರಿವಾಜಿ ಪ್ರಕಾರ್ ಜಿಯೆಂವ್ಚೆ ಆನಿ ಕುಟ್ಮಾಂತ್ ಎಕಾಮೆಕಾ ಖಾಲ್ ಜಾಯ್ನಾಸ್ತಾಂ, ಆಪುಣ್ ಬುದ್ಧಂತ್, ಆಪ್ಣಾಕಡೆ ಲೆಕಾವರ್ತೆಂ ಆಸಾ, ಆಪ್ಲೆಸ್ತಕಿಂ ಜಿಯೆಂವ್ಚ್ ಜಾತಾ ಮ್ಹಳ್ಳ್ಯಾ ಮನೋಭಾವಾನ್ ಜಿಯೆಂವ್ಚೆಂ.

ತರ್ ಆಮ್ಚಿಂ ಕುಟ್ಮಾಂ ಆಮಿ ಕಶೆಂ ಬರಿ ಕರ್ಯೆತ್? ಪಾಪಾ ಪಿಯುಸ್ ಧಾವೊ, ಕುಟ್ಮಾಂಕ್ ಉದ್ದೇಸುನ್ ಅಶೆಂ ಮ್ಹಣ್ತಾ: “ಕುಟಮ್ ಮ್ಹಣ್ಣಾಕುಳಾಚಿ ಝರ್. ಜರ್ ಕುಟ್ಮಾಂ ಬರಿಂ ಜಾಲಿಂ ತರ್ ಸಂಸಾರ್ ಬರೊ ಜಾತಲೊ.” ಪಾಪಾ ಸಾಂ. ಜುವಾಂವ್ ಪಾವ್ಲ್ ದುಸ್ಮಾಕ್ ಕುಟ್ಮಾಂಚೊ ವಿಶೇಸ್ ಮೋಗ್ ಆಸ್‌ಲ್ಲೊ. ತೊ ಮ್ಹಣ್ತಾ “ಮುಖಿ ಸಮಾಜ್ ಆತಾಂಚ್ಯಾ ಕುಟ್ಮಾಂತ್ಲಾನ್ ಪಾಶಾರ್ ಜಾತಾ.” ತಾಣೆಂ ಆಮ್ಚಿಂ ಕುಟ್ಮಾಂ ಹ್ಯಾ ಚ್ಯಾರ್ ಸಂಗ್ತಿಂಚೆರ್ ಬಾಂದುನ್ ಹಾಡುಂಕ್ ಉಲೊ ದಿಲ್ಲೊ.

1. ಆಮ್ಚಿಂ ಕುಟ್ಮಾಂ ಮಾಗ್ಣ್ಯಾಚಿಂ ಘರಾಂ ಜಾಂವ್ಕ್
2. ಆಮ್ಚಿಂ ಕುಟ್ಮಾಂ ಮೊಗಾಚಿಂ ಮಂದಿರಾಂ ಜಾಂವ್ಕ್



3. ಆಮ್ಚಿಂ ಕುಟ್ಮಾಂ ಭೊಗ್ನಾಣ್ಯಾಚಿಂ ಬಿಡಾರಾಂ ಜಾಂವ್ಕ್
4. ಆಮ್ಚಿಂ ಕುಟ್ಮಾಂ ಕ್ರಿಸ್ತಾಕ್ ಸಾಕ್ ಜಾಂವ್ಚ್ಯಾ ತಸಲಿಂ ಜಾವ್ನ್ ಬಾಂದುನ್ ಹಾಡುಂಕ್

“ಖಂಚೆ ಕುಟಮ್ ಸಾಂಗಾತಾ ಮಾಗ್ತಾ ತೆಂ ಸಾಂಗಾತಾ ಬಾಳತಾ” ಮ್ಹಳ್ಳಿ ಸಾಂಗ್ಣಿ ಇಲ್ಲಿ ಗೂಂಡ್ ಅರ್ಥಾನ್ ಸಮ್ಜೆಂವ್ಚೆ ತರ್, ಖಂಚೆ ಕುಟಮ್ ಸಾಂಗಾತಾ ಮಾಗ್ತಾ, ಸಾಂಗಾತಾ ಜೆವ್ತಾ ಆನಿ ಸಾಂಗಾತಾ ಬಸುನ್ ಉಲಯ್ತಾ, ತೆಂ ಕುಟಮ್ ಧಾದೊಸ್ಕಾಯೆನ್ ಆಸ್ತಾ. ದಿಸ್ಪಡ್ತೆಂ ಕುಟ್ಮಾಚೆಂ ಮಾಗ್ಣೆಂ ಕುಟ್ಮಾಚ್ಯಾ ಸರ್ವ್ ಸಾಂದ್ಯಾಂನಿ ಸಾಂಗಾತಾ ಮೆಳುನ್ ಕರ್ಚೆಂ, ಏಕ್ ಜೆವಣ್ ಪುಣೀ ಸಾಂಗಾತಾ ಜೆಂವ್ಚೆಂ, ದಿಸ್ಪಡ್ತೆಂ ಥೊಡೊ ವೇಳ್ ಪುಣೀ ಸರ್ವಾಂನಿ ಸಾಂಗಾತಾ ಬಸುನ್ ಎಕಾಮೆಕಾಚಿಂ ಸುಖ್-ದುಖ್ ಉಲಂವ್ಚೆ ಆಸಾ ಜಾಲ್ಯಾರ್ ಖಂಡಿತ್ ಜಾವ್ನ್ಯಾಚಿ ಕುಟ್ಮಾಂ ಎಕ್ವಟಾನ್ ಆನಿ ಮೊಗಾನ್ ಎಕಾಮೆಕಾ ಭೊಗ್ನುನ್ ಜಿಯೆಂವ್ಕ್ ಸಕ್ತಾತ್.

ದೆವಾಚ್ಯಾ ಯೋಜನಾಂತ್ ಕುಟಮ್ ವಿಶೇಸ್ ಸ್ಥಾನ್ ಘೆತಾ. ಕುಟ್ಮಾ ಜಿವಿತಾ ಮಾರಿಫಾತ್ ಹ್ಯಾ ಸಂಸಾರಾಂತ್ಲೆ ಆಮ್ಚೆಂ ಜಿವಿತ್ ಅರ್ಥಾಭರಿತ್ ಕರುಂಕ್ ಜಾಯ್ ಆನಿ ಆಮ್ಚೆಂ ಮಿಸಾಂವ್ ಫಳಾಭರಿತ್ ಕರುಂಕ್ ಜಾಯ್. ಸಬಾರ್ ಪಾವ್ಣಿಂ ಆಮಿ ಹೆರಾಂಕ್ ಬರೆಂ ಕರುಂಕ್, ತಾಂಕಾ ಸಾರ್ಕೆ ವಾಟೆಕ್ ಹಾಡುಂಕ್, ತಿದ್ದುಂಕ್ ಪ್ರಯತನ್ ಕರ್ಚೆಂ ಆಸಾ. ಹಾಂವೆಂ ಹೆರಾಂಕ್ ಸಾರ್ಕೆ ಕರ್ಚ್ಯಾ ಬದ್ಲಾಕ್, ಹಾಂವ್ ಮ್ಹಾಕಾಚ್ ಬರೆಂ ಕರ್ತಾಂ. ಮ್ಹಾಕಾಚ್ ತಿದ್ದಿತಾಂ, ಮ್ಹಾಕಾಚ್ ಖಾಲ್ತೆಂ ಕರ್ತಾಂ ಮ್ಹಳ್ಳೆಂ ತತ್ತ್ ಮ್ಹಜ್ಯಾ ಜಿಣಿಯೆಚೆಂ ಸೂತ್ ಕೆಲೆಂ ತರ್, ತಸಲ್ಯಾ ಮ್ಹಜ್ಯಾ ಜಿವಿತಾಚೊ ಪ್ರಭಾವ್ ಕುಟ್ಮಾಂತ್ಲಾ ಸಾಂದ್ಯಾಂಚೆರ್ ಚಡ್ ಪರಿಣಾಮ್ ಘಾಲ್ತಲೊ. ಹ್ಯಾ ವರ್ವಿಂ ಕುಟ್ಮಾ ಜಿವಿತಾಂತ್ಲಾ ಸಾಂದ್ಯಾಂಚ್ಯಾ ಜಿವಿತಾಂತ್ಯಾ ಸುಧಾರಣ್ ಜಾತಲೆಂ.

ಪಿ. ವೀರಾ ಪಿಂಟೊ, A.C. ಪೆಜಾರ್

Teacher: why are you doing your math multiplication on the floor?


Student: you told me to do it without using the tables.

During marriage ceremony why is the bridegroom made to sit on the horse?

He is given his last chance to run away.

Doctor's Son: Well dad, now that I am setting up my own practice, give me some guidelines of success.

His Father: Always write your prescriptions illegibly and your bills legibly.



Shanthy Pinto, St. Antony Ward



ನಾಂ. ಫ್ರಾನ್ಸಿಸ್ ನಾವೆರ್ ಆಮ್ಚ್ಯಾ ಕುಟ್ಮಾಂಕ್ ಆಧಾರ್

“ಸಾದಿ ಕಾಂಪಿಣ್ ವ್ಹಾಜುನ್ ದೆವಾಳಾಚಿಂ
ಸಾರ್ಕಿಂ ಪಾಪ್ಲಿಂ ನಿಮಾಣಿಂ ಆಜ್ಞಾ ಜಿವಂತ್ ಜೆಜುಚಿಂ
ಇಮಾಜ್ ಘೆವ್ನ್ ಹಾತಾಂತ್ ಖುರ್ಸಾಚಿ
ಭಿಂ ವೊಂಪುನ್ ಶಿಂಪ್ಲಿ ಭಾವಾರ್ಥಾಚಿಂ”

ಸಾಂ ಫ್ರಾನ್ಸಿಸ್ ಸಾವೆರ್ 1506, ಎಪ್ರಿಲ್ 7ವೆರ್ ಸ್ಪೇಯ್ಸ್ ದೇಶಾಂತ್ ಜಲ್ಮಾಲೊ. ತಾಚೆಂ ಭುರ್ಗೊಂಪಣ್ ಕ್ರಿಸ್ತಿ ಮೊಲಾಂನಿ ಭರಲ್ಲೆಂ ಆಸ್ಲೆಂ. ಪೂಣ್ ಉಂಚ್ಲೆಂ ಶಿಕಾಪ್ ಜೊಡ್ಲೆ ಖಾತಿರ್ ಜೆದ್ನಾ ತೊ ಪ್ಯಾರಿಸಾಕ್ ಪಾವ್ಲೊ ತೆದ್ನಾಂ ಸಂಸಾರಿ ವಸ್ತುಂನಿ ತಾಚೆಂ ಮನ್ ಘುಸ್ವಡ್ಲೆಂ. ಉಂಚ್ಲೆ ಪದ್ವಿ ಆನಿ ಸಂಸಾರಿ ಮಾನ್ ಜೊಡ್ಲಿ ಆಶಾ ತಾಚ್ಯಾ ಕಾಳ್ಜಾಂತ್ ಆಸ್ಲಿ. ಹ್ಯಾ ವೆಳಾರ್ ತಾಕಾ “ಮನ್ಯಾನ್ ಸಗ್ಳೊ ಸಂಸಾರ್ ಜೊಡುನ್ ಆಪ್ಲೊ ಆತ್ಮೊ ಹೊಗ್ಡಾಯ್ಲಾರ್ ಕಿತೆಂ ಫಾಯ್ಡೊ?” ವ್ಹಳ್ಳ್ಯಾ ಉತ್ರಾಂನಿ ಸಾರ್ಕಾಕ್ ವಾಟೆಕ್ ಹಾಡ್‌ಲೊ ಲೊಯೊಲಾಚ್ಯಾ ಸಾಂ. ಇನಾಸಾನ್. ಹ್ಯಾ ಉತ್ರಾಂದ್ವಾರಿಂ ಫ್ರಾನ್ಸಿಸ್ ಸಾವೆರಾಚೆಂ ಮನ್ ಉಜ್ವಾಡ್ಲೆಂ ಆನಿ ಆತ್ಮೀಕ್ ಬರೆಂಪಣ್ ಜೊಡ್ಲಿ ಆಶಾ ತಾಚೆ ಥಂಯ್ ಉಬ್ಜಾಲಿ.

ತ್ಯಾ ಉಪ್ರಾಂತ್ ತಾಣೆಂ ಆಪ್ಲೆಂ ಜಿವಿತ್ ಜೆಜುಕ್ ಭೆಟಯ್ಲೆಂ ಆನಿ ಜ್ಯಾ ಗಾಂವಾಂನಿ ಜೆಜುಚಿ ಬರಿ ಖಬರ್ ಪಾವುಂಕ್ ನಾಂ ಥಂಯ್ಸರ್ ಸುವಾರ್ತಾ ಪರ್ಗಟ್ ಕರುಂಕ್ ತೊ

ಭಾಯ್ ಸರೊ. ಉದೆಂತಿಚ್ಯಾ ಲೊಕಾಕ್ ಮಿಶಿಯೊನಾರಿಂಚಿ ಗರ್ಜ್ ಆಸಾ ಮ್ಹಣ್ ಆಯ್ಕತಚ್, ಆಪ್ಲ್ಯಾ ವ್ಹಡಿಲಾಂಚ್ಯಾ ಉತ್ರಾಕ್ ಪಾಳೊ ದೀವ್ನ್, ಭಾರತಾಚೊ ರಸ್ತೊ ಧರ್ನ್ ತೊ ಗೊಂಯಾ ಯೇವ್ನ್ ಪಾವ್ಲೊ ಆನಿ ಹಾಂಗಾಸರ್ ಕ್ರಿಸ್ತಾಚ್ಯಾ ಸುವಾರ್ತೆಚೊ ಪರ್ಗಟ್ ಜಾಲೊ. 1552 ವ್ಯಾ ವರ್ಸಾ ಆಪ್ಲ್ಯಾಚ್ಯಾ 46 ವರ್ಸಾಂ ಪ್ರಾಯೆರ್ ತೊ ದೆವಾಧಿನ್ ಜಾಲೊ.

ಸಾಂ. ಫ್ರಾನ್ಸಿಸ್ ಸಾವೆರ್ ಕ್ರಿಸ್ತಾಕ್ ಸತ್ಮಾನ್ಲೊ, ಸತ್ಮಾನ್ಲೆಲ್ಯಾ ಕ್ರಿಸ್ತಾಕ್ ಪರ್ಗಟ್ ಕೆಲೊ ಆನಿ ಪರ್ಗಟ್ ಕೆಲ್ಲೆಂ ಜಿವಿತ್ ಜಿಯೆಲೊ. ತ್ಯಾ ದೆಕುನ್ ದೆವಾನ್ ತಾಕಾ ಮಹಿಮೆಂತ್ ಭರೊ ಆನಿ ತಾಚಿ ಮಹಿಮಾ ಆನಿ ವಿಜ್ಞಿತಾಂ ಆಜೂನೀ ಆಮ್ಚ್ಯಾ ದೊಳ್ಯಾಂನಿ ಆಮಿ ಪಳವ್ನ್ ಆಸಾಂವ್.

ಸಾಂ. ಫ್ರಾನ್ಸಿಸ್ ಸಾವೆರ್ ಆಮ್ಚ್ಯಾ ಫಿರ್ಗಜೆಚೊ ಪಾತ್ರೊನ್ ಆನಿ ತಾಚೆಂ ಜಿವಿತ್ ಆಮ್ಚಾಂ ಪ್ರೇರಣ್ ಆನಿ ಸಕತ್ ಜಾವ್ನಾಸಾ. ಆಪ್ಣಾಚೆಂ ಸಗ್ಳೆಂ ಜಿವಿತ್ ಜೆಜು ಕ್ರಿಸ್ತಾಕ್ ಸಮರ್ಪುನ್ ದೀವ್ನ್ ತೊ ಆಮ್ಚಾಂಯ್ ಉಜ್ವಾಡಾಚಿಂ ವೆಕ್ತಿ ಜಾಂವ್ಕ್ ಉಲೊ ದಿತಾ. ಮನ್ಯಾಕ್ ಜಿವಿತಾಂತ್ ಏಕ್ ಧ್ಯೇಯ್ ಆಸಾಜೆ ಆನಿ ತೆಂ ಪೊಂತಾಕ್ ಪಾವೊಂಕ್ ಕೊಣಾಚೆಂ ತರೀ ಮಾರ್ಗದರ್ಶನ್ ಆಸಾಜೆ. ಆಮ್ಚಾಂ ಆಮ್ಚ್ಯಾ ಜಿವಿತಾಂತ್ ಬರೊ ಧ್ಯೇಯ್ ಜೊಡ್ಚ್ಯಾಕ್ ಸಾಂ. ಫ್ರಾನ್ಸಿಸ್ ಸಾವೆರ್ ಏಕ್ ಮೇಲ್‌ಫಾಂಕ್.

ತಾಚೆ ಬರಿಂ ಆನಿ ಹಾಚೆ ಬರಿಂ ಜಾಯ್ತೆ ಮ್ಹಳ್ಳೆಂ ಸಾಂಗುಂಕ್ ಸುಲಭ್, ಪೂಣ್ ಕರ್ನನ್ ತೆಂ ಕರುಂಕ್ ಇಲ್ಲೆಂ ಕಷ್ಟ್, ಹ್ಯಾಚ್ ಖಾತಿರ್ ಆಮ್ಚ್ಯಾ ಪಾತ್ರೊನಾಚಿ ಆಮಿ ದೇಕ್ ಘೆತಾಂವ್. ದಿಸ್ಪಡ್ತ್ಯಾ ಜಿವಿತಾಂತ್ ಆಮ್ಚ್ಯಾ ಘರಾಂತ್ ತೆಂಚ್ ಫಿರ್ಗಜ್ ಕುಟ್ಮಾಂತ್ ವ್ಹಡಿಲಾಂಕ್, ಪ್ರಾಯ್ವಂತಾಂಕ್ ಆನಿ ಕುಟ್ಮಾಚ್ಯಾ ಹೆರ್ ಸಾಂದ್ಯಾಂಕ್ ಆಮಿ ದಿಂವ್ಚೊ ಮೋಗ್, ಮಾನ್ ಆನಿ ಗೌರವ್ ಬರಾ ಜಿವಿತಾಕ್ ವಾಟ್. ಹಿಚ್ ಜಿಣಿ ಜಿಯೆಲ್ಲೊ ಆಮ್ಚೊ ಪಾತ್ರೊನ್ ಆಮ್ಚ್ಯಾ ಕುಟ್ಮಾಂಕ್ ಆಧಾರ್.



ಆಮ್ಚ್ಯಾ ಫಿರ್ಗಜ್ ಕುಟ್ಮಾಂತೀ ಪಾಟ್ಲ್ಯಾ ವರ್ಸಾಂನಿ ಜಾಲ್ಲಿ ಅಭಿವೃದ್ಧಿ ಆನಿ ಆತ್ಮೀಕ್ ಬರೆಂಪಣ್ ಪಳೆತಾನಾ ನಿಜಾಯ್ತೀ ಸಂತೊಸ್ ಜಾತಾ. ದೆವಾಚ್ಯಾ ಬೆಸಾಂವಾನ್ ಆನಿ ಆಮ್ಚ್ಯಾ ಪಾತ್ರೊನಾಚ್ಯಾ ವಿನವ್ಣೆನ್ ಫಿರ್ಗಜೆಚಿಂ ಜಾಯ್ತಿಂ ಯೋಜನಾಂ ಪೊಂತಾಕ್ ಪಾವ್ಲ್ಯಾಂತ್ ಮಾತ್ರ್ ನ್ಹಯ್ ಆನಿಕೇ

ಅಭಿವೃದ್ಧಿ ಜಾಂವ್ಚ್ಯಾ ಮೆಟಾಂನಿ ಚಲೊನ್ ಆಸಾ. ಆಮ್ಚ್ಯಾ ಪಾತ್ರೊನಾಚಿ ಮಜತ್ ಆನಿ ವಿನವ್ಣಿ ಆಮ್ಕಾಂ ಸದಾಂಚ್ ಲಾಭುಂ ಮ್ಹಣ್ ಮಾಗ್ತಾಂವ್.

- ಶಮಿತಾ ಮೊನಿಸ್, ಕ್ರೀಸ್ತರಾಯ್ ವಾಡೊ

ಪಾವ್ನ್

ಜಿಗ್ ಜಿಗ್ ಝಗ್ಲಾಣೆ
ಗುಡು ಗುಡು ಘಡ್ಗಡೊ
ಝಗ್ಲಾಣೆ ಆಯ್ಲಿಂ ಘಡ್ಗಡೊ ಮಾರ್ಲೊ
ಜ್ಯೋರಾನ್ ಪಾವ್ನ್ ಆಯ್ಲೊ

ಸುಕಿ ಭುಮಿ ಭಿಜ್ಜಿ
ತೋಡ್, ವ್ಹಾಳ್ ಭರೆ
ನ್ಹಂಯೊ ಭರುನ್ ವೊಮ್ಮಾಲ್ಯೊ
ಸಗ್ಯಾಂನಿ ಪಾಚ್ಚೆಂ ದಿಸ್ಸೆಂ

ನಾಂಗೊರ್ ಆಯ್ಲೆ, ಜೋತ್ ದೆಂವ್ಲೆಂ
ಗಾದೆ ಕೊಸ್ಲೆ, ಭಿಂ ವೊಂಪ್ಲೆಂ
ನೇಜ್ ಲಾಯ್ಲಿ, ಭಾತ್ ಪಿಕ್ಲೆಂ
ಬರೆಂ ಫಸಲ್ ಆಯ್ಲೆಂ

ಫಸಲ್ ವಿಕ್ಲೆಂ ಪಯ್ಲೆ ಮೆಳ್ಳೆ
ರೈತ್ ನಾಚ್ಲೊ, ಸಂತೊಸ್ಲೊ
ತೃಪ್ತೆಚೊ ಹಾಸೊ ಹಾಸುನ್
ದೆವಾಕ್ ಅರ್ಗಾಂ ದಿಲಾಗ್ಲೊ.

- ಶಾಂತಿ ಪಿಂಟೊ,
ಸಾಂ ಆಂತೊನ್ ವಾಡೊ.



ತಟ್ಟಿರೆಂನಿ ಅಪ್ಪಲಂ, ಕಾಕಾಂತ್ ಪಾಟಿಂ ನಲ್ಲಿಂ ರುಪ್ಯಾಳಿಂ ಪಾವ್ಲಾಂ...

ಸಾವೆರಾಪುರಾ ಫಿರ್ಗಜ್ ಆಪ್ಲ್ಯಾ ಅಸ್ತಿತ್ವಾಚಿಂ ರುಪ್ಯಾಳಿಂ ಪಾವ್ಲಾಂ ಥಿರಾಯ್ತಾನಾ, ಚೆಲುನ್ ಆಂಬಲ್ಲ್ಯಾ ವಾಟಿಚೆರ್ ದೀಶ್ಟ್ ಘಾಟ ತರ್, ಮ್ಹಾಲ್ಗಡ್ಯಾಂಚೊ ತ್ಯಾಗ್ ನಿಯಾತುಂಕ್, ಆನಿ ಫುಡ್ಲ್ಯಾ ವಾವ್ರಾಕ್ ಪ್ರೇರಣಾಂ ಜೊಡುಂಕ್ ಆಧಾರ್ ಜಾತಲೊ.



ರೆದೆಂಪ್ತೊಲಿಸ್ತಾಂಕ್ ಫಿರ್ಗಜ್ ಪಾತಾಂತರ್ ಕರ್ತಾನಾ



ರಂಗ್‌ಮಂಚ್ ಉದ್ಘಾಟನ್



ಅಸೊ ದಿಸ್ತಾ ಮರಿಯೆಚೊ ಗ್ರೊಯ್ಡೊ



ಗ್ರೊಯ್ಡೊ ಉಬಾರುಂಕ್ ಆಧಾರ್ ದಿಲ್ಲ್ಯಾಂಕ್ ಮಾನ್



ದಿಯೆಸೆಜಚಿ 116 ಖಿ ನಖಿ ಫಿರ್ಗಜ್ ಜಾವ್ನ್ ಘೋಷಣ್



ನವ್ಯಾ ಹುಮದಿಚಿ ರೆದೆಂಪ್ತೊಲಿಸ್ತ್



ಫಿರ್ಗಜ್‌ಗಾರಾಂಕ್ ಟೆಕ್ ಪಂದ್ಯಾಟ್



ಆಮ್ಲಿ ಮಾತಿ... ಆಮ್ಲಿಂ ಮನ್ಶಾಂ -
ಯುವಜನಾಂಚೊ ಗಾದ್ಯಾಂಕ್ ಸಂಭ್ರಮ್



ಆಮಿ ಜಕ್ಲ್ಯಾಂವ್ - ಗಾದ್ಯಾ ಟೆಕಾಜೆ ವಿಜೆಟ್



ಆಮ್ಲೆ ಮ್ಹಾಲ್ಗಡೆ ಆಮ್ಲಿ ತಾಂಕ್ - ಮ್ಹಾಲ್ಗಡ್ಯಾಂಚೊ ದಿವಸ್



ಬಕ್ ಕುಟಮ್ ಜಾವ್ನ್ - ಫಿರ್ಗಜ್ ಪಿಕ್ಟಿಕ್



ಹ್ಯಾ ದೇಶಾಚೆ ಜವಾಬ್ದಾರೆಭಲಿತ್ ನಾಗರಿಕ್ ಆಮಿ - ಸುಟ್ಲೆ ಸಂಭ್ರಮ್



ತಾಳಿಯಾಂಚೊ ಆಯ್ತಾರ್



ಮೊಂತಿ ಘೆಸ್ತ್



ಸತಾಲಾಂಚೊ ಗೊಟೊ



ರೆತಿರ್



ರೆದಂಪ್ಪೂರಿನ್ನ್ ವ್ವಡಿಲಾಂಚಿ ಆಮ್ಚ್ಯಾ ಫಿರ್ಗಚೆಕ್ ಭೆಟ್



ಆಮ್ಚೆ ವಾಡೆ ಆಮ್ಚೆಂ ಬಚ್ - ವಾಡ್ಯಾ ದಿಲೆನ್ ಆಚರಣ್



ಆಮ್ಚೆ ಯುವಜಣ್ ಆಖ್ಣಿ ಸಕತ್ - ಐಸಿವೈವಿಮ್ ಹುದ್ದೆದಾರ್

ಸಾಂತಾಕ್ ಮಾನ್ - ಶಿವಮೊಗ್ಗಾಚ್ಯಾ ಗೊವ್ಳಿಬಾಪಾ ಸಾಂಗಾತಾ ವ್ವಡ್ಲೆಂ ಫೆಸ್ತ್ ಆಚರಣ್



ಪ್ರಕೃತಿಕ ನಾಂಜಾಚ್ಚೊ ಸೊಪುತ - ವನಮಹೋತ್ಸವ



ಅಮಾಂ ದೊತೊರ್ನಿಂತ್ ಪ್ರೈಜ್ ಮೆಳ್ಳೆಂ - ದೊತೊರ್ನಿಂಚೊ ದೀನ್



ಕುಮ್ಮಾ ಕಶ್ಟಾಂತ್ ಆಮಿಂಯ್ ಭಾಗೆಲ -
K2K ಆವಾಂತ್ ಕಶ್ಟಲ್ಲಾಂತ್ ಕುಮಕ್



ಪಯ್ಜಾಲಿ ಆಮಿ ಆನಾಂವ್ ಪಯ್ಜಾರ್...
ವಾಹನಾಂ ಬೆಂಜಾರ್



ಓಲೆ ನಕರ್... ಎಕ್ವಟರ್ ನಕರ್



ನಿತ್ಯಾಧಾರ್ ಮಾಯೆಜೆಂ ಘೆನ್ತ್

ಜಿಲ್ಲಾ ದಿನಾಚೆ ಉಲ್ಲಾಸ
71 ವೊ ಜಿಲ್ಲಾ ದೀನ್ ಆಜಿಲಲ್ಯಾ ಆಮ್ಚ್ಯಾ ಮೊಗಾಚ್



ಇಗ್ನೇಶಿಯಸ್ ಡಿಸೋಜ
ಹಾಕಾ ಉಲ್ಲಾಸುನ್ ಬರಂ ಮಾಗ್ತಾಂವ್
ಆನಿ ಫುಡ್ಲ್ಯಾ ಜಿವಿತಾಂತ್ ಬಲಿ ಸಾವದ್ ಮಾಗ್ತಾಂವ್.
ಭುರ್ಗಿಂ ನಾತ್ರಾಂ ಆನಿ ಕುಟ್ಮಾದಾರಾಂ
ಸಾಂತ್ ಆಂತೊನ್ ವಾಡೊ

ಅಗೋಲಿ ನಿವಾಸ್ ಲೋಕಾರ್ಪಣೆ

ವಿಗಾರಾಕ್ ವಸ್ತೆಫರ್ ಆನಿ ಸಭಾಂಗಣ್ ಆಟಾಪ್ಪೆಂ ಲಿಗೋರಿ ನಿವಾಸ್ ಬಾಂದಪ್ ಮಂಗ್ಳುರ್ಲೆ ಭಿಸ್ತ್ ಅ.ಮಾ.ದೊ. ಲುಖಿಸ್ ಪಾವ್ಲ್ ಸೋಜ್ ಆನಿ ರೆದಂಪ್ತೊರಿನ್ತ್ ಉಪ ಪ್ರಾಂತೀಯ್ ವ್ಹಡಿಲ್ ಬಾಪ್ ಜೋಸೆಫ್ ಐವಲ್ ಮಂದಾನ್ವಾ ಹಾಣಿಂ 01-08-2017 ವೆರ್ ಲೋಕಾರ್ಪಣೆ ಕೆಲಿಂ. ಮಿಸಾಚೆಂ ಬಲಿದಾನ್, ಸಭಾ ಕಾರ್ಯಂ, ದಾನಿಂಕ್ ಮಾನ್, ರುಚಿಕ್ ಜೆವಣ್ ಅಶೆಂ ಸಗ್ಳೆಂ ಕಾರ್ಯೆಂ ಸೊಬ್ಲೆಂ, ಸಾರಾಪುರಾಂತ್ ರೆದಂಪ್ತೊರಿನ್ತ್ ಆನಿ ಭಾವಾಡಿ ಲೋಕಾಚೆಂ ವ್ಹಡ್ ಏಕ್ ಸಾಧನ್ ಜಾವ್ನ್ ಮತಿ ಬಾಂಚೆನಿ ಬಿಡಾರ್ ಕರುನ್ ಉರ್ಲೆಂ. ಥೊಡ್ಯಾ ವಿಂಚ್ಕಾರ್ ತಸ್ವಿರೆಂಚಿ ಏಕ್ ಝಳಕ್.









ಕೊರಿತಾ ಸರಿ ದೆವ್ತಾಂ ಕುರ್ಪೆ ರ್ಪುಲಿ

ಹೆಂ ವರ ಸ್

ರೊಜಾರ್ ಮಾಯೆಕ್

ಆನಿ ಕೊಂತಾಚ್ಯಾ ಭಕ್ತಿಪಣಾಕ್ ಸಮರ್ಪುನ್ ದಿಲಾಂ ಆಸ್ತಾಂ, ರೊಜಾರ್ ಮಾಯೆ ವಿಶಿಂ ಥೊಡ್ಯೊ ಸಂಗಿ ಜಾಣಾ ಜಾವ್ಚ್ಯಾಂ.

‘ರೊಜಾರ್’ ಮ್ಹಳ್ಳೊ ಸಬ್ದ್ ಲಾತೀನ್ ಭಾಶೆಚ್ಯಾ ‘ರೊಜೇರಿಯಾ’ ಸಬ್ದಾ ಥಾವ್ನ್ ಆಯ್ಲಾ. ಹ್ಯಾ ಸಬ್ದಾಚೊ ಆರ್ಥ್ ಗುಲೊಬಾಚಿಂ ವೋಡ್, ಗುಲೊಬಾಚಿ ಗಜ್ಜಿ, ಫುಲಾಂಚೊ ರ್ಪುಲೊ ಆನಿ ಅಪುರ್ವಾಯೆಚ್ಯಾ ಸಾಂಗ್ಣೆಚೊ ಪುಂಜೊ ಮ್ಹಣ್ ಜಾತಾ.

ಆಮಿ ಆತಾಂ ಹಾತಿಂ ಘೆವ್ನ್ ವಾಪಾರ್ಚೆಂ ಕೊಂತಾಚೆಂ ದೆವಾಸಾಂವ್ ಪವಿತ್ರ್ ಸಭೆಕ್ 1214 ಇಸ್ವೆಂತ್ ಸಾಂತ್ ದುಮ್ಗಾಕ್ ಖುದ್ದಾ ಮರಿಯೆನ್‌ಚ್ ದಿಲ್ಲೆಂ. ಕಿತ್ಲೊಸೊ ಲೋಕ್ ಪಾತ್ಕಾಚ್ಯಾ ಪಾಸಾಂತ್ ತಶೆಂ ಅಲ್ವಿಜೇನ್ಸಿಯನ್ ಹೆರೆಂಜಿಂಚ್ಯಾ ಚೂಕ್ ಶಿಕವ್ಣೆಂತ್ ಶಿಕಾಲ್ಯೊ. ಹಾಂಕಾ ಪಾಟಿಂ ಪರ್ತುಂಕ್ ಸಾಂ. ದುಮ್ಗಾ ‘Toulouse’ ಮ್ಹಳ್ಳ್ಯಾ ಕಡೆ ರಾನಾಕ್ ವಚುನ್ ತೀನ್ ದೀಸ್ ಆನಿ ತೀನ್ ರಾತಿಂ ಮಾಗ್ಣ್ಯಾ ದಂಡವ್ಣೆನ್ ಖರ್ಚಿತಾ. ವಿಣ್ಲೆಲ್ಯಾ ಚಾಬುಕಾನ್ ಕಿತ್ಲ್ಯಾ ಕರಿಣಾಯೆನ್ ಆಪ್ಣಾಕ್‌ಚ್ ಮಾರ್ನ್ ಕಾಣ್ಲೆವ್ನ್, ಘಾಯೆವ್ನ್ ಮತ್ ಚುಕೊನ್ ಪಡ್ತಾ. ತ್ಯಾ ವಗ್ತಾ ಮರಿ ಮೊಗಾಚ್ಯಾ ದುಮ್ಗಾ, ಸಂಸಾರ್ ಪರಿವರ್ತನ್ ಕರುಂಕ್ ಪವಿತ್ರ್ ತ್ರಿಂದಾದಿಕ್ ಕಸಲೆಂ ಆಯ್ ಜಾಯ್ ಮ್ಹಣ್ ತುಂ ಜಾಣಾಂಯ್ಲಿ? “ಜೆಜು ಉಪ್ರಾಂತ್ ತುಜೆ ಶಿವಾಯ್ ಆನಿ ಕೋಣ್ ಆಸ್ತಿತ್ ಮಾಯ್”? ಮ್ಹಣುನ್ ತಾಣೆಂ ಜಾಪ್ ದಿಲಿ. ಮರಿಯೆನ್ ಮ್ಹಳ್ಳೆಂ ‘ಅಸಲ್ಯಾ ಆತ್ಮೀಕ್ ರ್ಪುಜಾಕ್ ಬಳ್ವೆಂತ್ ಹಾತೆರ್ ಜಾವ್ನಾಸಾ “Angelic Psalter’ ಅಂಜಾಳ್ ಕೀರ್ತನ್’. ಪಾತ್ಕಾ ವರ್ವಿಂ ಫಾತರ್

ಜಾಲ್ಲ್ಯಾ ಕಾಳ್ಜಾಂಕ್ ದೆವಾ ಸರ್ಶಿನ್ ಪಾಟಿಂ ಹಾಡ್ಚ್ಯಾಕ್ ವಚ್ ಆನಿ ಮ್ಹಜೆಂ ಕೀರ್ತನ್ ಶಿಕಯ್ ಮ್ಹಣುನ್ ತಿಣೆಂ ಮ್ಹಳ್ಳೆಂ. “ದಾವಿದ್ ರಾಯಾನ್ ಘಡ್‌ಲ್ಲ್ಯಾ ಕೀರ್ತನಾಚೊ ಸಂಖೊ 150”. ರೊಜಾರಿಚ್ಯಾ ತೀನ್ ಮಿಸ್ತೆರಾಂನಿ ವಾಪರ್ಚ್ಯಾ ‘ನಮಾನ್ ಮರಿ’ ಮಾಗ್ಣ್ಯಾಚೊ ಸಂಖೊ 150. ದೆಕುನ್ ತಾಕಾ Anglic Psalter ಮ್ಹಣ್ತಾತ್. ಸಾಂ ದುಮ್ಗಾನ್ ಭೋವ್ ವ್ಹಡಾ ಉರ್ಬೆನ್ ಕೊಂತಾಚೆಂ ಭಕ್ತಿಪಣ್ ಆಪ್ಲ್ಯಾ ಶೆರ್ಮಾವಾಂ ದ್ವಾರಿಂ ಸಂಸ್ತಾಕ್ ಶಿಕಯ್ಲೆಂ. ತೆರ್ಸಾಚೆಂ ಭಕ್ತಿಪಣ್ ತಶೆಂ ಕಾರ್ಮಿಣ್ ಸಾಯ್ಬಿಣಿಚೊ ತೇರ್ಸಾಯೀ ಲೊಕಾ ಮೊಗಾಳ್ ಜಾಲೊ. ಕೊಂತಾ ಆನಿ ಬೆಂತಿಣಿಚೆಂ

ದೆವಾಸಾಂವ್ ತೆಂತೆಸಾಂವಾಂಚೆರ್ ಜಯ್ ವರ್ನ್ ವಾಯ್ಬಾಚೆ ದಾಂಗೆ ಮೊಡುಂಕ್ ಮರಿಯೆನ್ ದಿಲ್ಲಿಂ

ಬಳಾದಿಕ್ ಆಯ್ಲಾಂ ಜಾಲಿಂ. 1571 ಆಕ್ಟೋಬರ್ 7ವೆರ್ ತುರ್ಕಾಂ ವಿರೋಧ್ ಲೆಪಾಂಟೊಚೆಂ ಉದ್ಯಾ ಮಿಲಿಟ್ರಿಚೆಂ ರ್ಪುಜ್ ಚಲ್ಲೆಂ. ಹ್ಯಾ ರ್ಪುಜಾಂತ್ ಕ್ರಿಸ್ತಾವಾಂಚೆಂ ಬಳ್ ಉಣೆಂ ಜಾವ್ನ್ ಯೆಂವ್ಚೆಂ ದಿಸ್ಲೆಂ. ಹ್ಯಾ ಆಯಿನ್ ವೆಳಾರ್ ತವಳ್ಚ್ಯಾ ಪಾಪಾ ಪಿಯುಸ್ ಪಾಂಚ್ಚ್ಯಾನ್ ಸರ್ವ್ ಕ್ರಿಸ್ತಾವಾಂಕ್ ಕೊಂತಾಚೊ ತೇರ್ಸ ಕರುಂಕ್ ಉಲೊ ದಿಲೊ. ಮರಿಯೆ ಮಾಯೆಚ್ಯಾ ಮಜತೀನ್ ಕ್ರಿಸ್ತಾವ್ ಫವ್ ಜಯ್ವೆಂತ್ ಜಾಲಿ. ಫವ್ಜೆಚೊ ಮುಕೆಲಿ ಡೊನ್ ಜುವಾಂವ್ ಉದ್ಗಾರ್ಲೊ. ‘ಹೆಂ ಜಯ್ ಆಮಿ ಆಪ್ಣಾಯ್ಲಾಂ ಆಮ್ಚ್ಯಾ ರ್ಪುಜಾಂ ಹಾತೆರಾಂ ವರ್ವಿಂ ನ್ಹಯ್, ಬಗಾರ್ ರೊಜಾರ್ ಮಾಯೆಚ್ಯಾ ವ್ಹಡ್ ಮಜತ್ ವರ್ವಿಂ”- ಅಶೆಂ ಹ್ಯಾ ಜಯ್ವಾಂತ್ ಮರಿಯೆಚೊ ಪಾತ್ರ್ ಉಪ್ಕಾರಿ ಮನಾನ್ ಸಂಭ್ರಮ್ಚ್ಯಾಕ್ ಪಾಪಾ ಸಾಂ. ಪಿಯುಸ್ ಪಾಂಚ್ಚ್ಯಾನ್ ಹ್ಯಾ ದಿಸಾ ಜಯ್ವಾಚ್ಯಾ ಮಾಯೆಚೆಂ ಫೆಸ್ತ್ ಸ್ಥಾಪನ್ ಕೆಲೆಂ. ಉಪ್ರಾಂತ್ಲ್ಯಾ ಪಾಪ್ ಸಾಯ್ಬಾಂನಿ ಹೆಂ ಜಯ್ ರೊಜಾರ್ ಭಕ್ತಿಪಣಾ ವರ್ವಿಂ ಲಾಭ್‌ಲ್ಲೆಂ ದೆಕುನ್ ಆಕ್ಟೋಬರಾಚಿ ಸಾತ್ ತಾರೀಕ್ ‘ರೊಜಾರ್ ಮಾಯೆಚೆಂ ಫೆಸ್ತ್’ ಮ್ಹಣ್ ವೊಲಾಯ್ಲೆಂ. ರಾಯ್ ಕುಂವರ್ ಯುಜಿನಾಕ್ ಹೆಂಗೇರಿಂತ್ ತುರ್ಕಾಂ ವಿರೋಧ್ ಲಾಭ್‌ಲ್ಲ್ಯಾ ಜಯ್ತಾ ಖಾತಿರ್ 1716 ಇಸ್ವೆಂತ್ ರೊಜಾರ್ ಮಾಯೆಚೆಂ ಫೆಸ್ತ್ ಲಿಶುರ್ಚಿಕ್ ಕ್ಯಾಲೆಂಡರಾಂತ್ ಕುಡ್ಲಿಲೆಂ.

ಫಾತಿಮಾಂತ್ ದಿಷ್ಟಿಕ್ ಪಡುನ್ ಮರಿಯೆನ್ ಪರಾತುನ್ ಮ್ಹಳ್ಳೆಂ ಪರಿಂ ಸಾಂಗ್ಲಾಂ ಕೀ “ತುಮ್ಚೆಂ ಪಾತಕ್ ರಡಾ, ತ್ಯಾ ಪಾಸುನ್ ಮಾಗ್ಣೆಂ ಆನಿ ಪ್ರಾಚಿತ್ ಆಧಾರಾ ಭಕ್ತಿನ್ ತೇರ್ಸ ಮ್ಹಣಾ, ದೆವಾ ಥಂಯ್ ಪರ್ತಯಾ” ವಾಯ್ಬಾಚ್ಯೊ ಸಕ್ತಿ ಆನಿ ಹೆರೆಂಜಿಂಚೆಂ ಬಳ್ ಕಾತ್ರಾಂಕ್ ಮರೈನ್ ವಾಪರ್ಚೆಂ ಆಯ್ ಜಾವ್ನಾಸಾ ಕೊಂತಾಚೊ ತೇರ್ಸ. 1964 ಇಸ್ವೆಚ್ಯಾ



ಸುರ್ವೆರ್ ಬ್ರೆಜಿಲ್ ಕಮ್ಯೂನಿಶ್ಟಾಂಚ್ಯಾ ದಾವ್ಲೆಂತ್ ಶಿಕೊಂವ್ಚ್ಯಾ ಮೊಸಾಂತ್ ಆಸ್ಲೆಂ. ತವಳ್ ಏಕ್ ಧಯ್ಯಾಧಿಕ್ ಆರ್ಚ್ ಬಿಸ್, ಪೂರ್ವತಾ ಬರಿ ಉಟ್ಲೊ. ಫಾತಿಮಾಂತ್ ಮರಿಯೆನ್ ಕೆಲ್ಲ್ಯಾ ವಿನೊವ್ಣೆಚ್ಯಾ ಆಧಾರಾನ್ ಪ್ರಾಚಿತ್ ಆನಿ ದಂಡವ್ಣೊ ಕರುಂಕ್ ತಾಣೆಂ ರೇಡಿಯೊಚೆರ್ ಪ್ರಸಾರ್ ಕೆಲೆಂ. ಹ್ಯಾ ವಿನೊವ್ಣೆಕ್ ಜಾಪ್ ದೀವ್ನ್ ದಯ್ಯಾಚಿಂ ಲಾರಾಂ ವಯ್ರ್ ವಯ್ರ್ ಆಯಿಲ್ಲೆ ಪರಿಂ, ಏಕ್ ನ್ಹಯ್, ಧಾ ನ್ಹಯ್, ಶೆಂಬೊರ್ ನ್ಹಯ್ ಬಗಾರ್ 6 ಲಾಖ್ ಸ್ತ್ರೀಯೊ ಕೊಂತಾಚೊ ತೇರ್ಸ್ ಕರ್ನ್ ಮಾರ್ಚಾಚ್ಯಾ 19 ತಾರಿಕೆರ್ ಶಿಸ್ಟೆನ್ ಸಾಲ್ ಕರ್ನ್ ಆಯ್ಲಿಂ. ತಸಲೆಚ್ ಚಡಿತ್ ಪುರ್ಶಾಂವ್ ಯೆವ್ಣಿಲ್ಲೆ ತರೀ, ಎಪ್ರಿಲಾಚ್ಯಾ ಎಕಾ ತಾರಿಕೆರ್ ಕಮ್ಯೂನಿಸ್ಟ್ ಗಾಂವ್ ಸೊಡ್ನ್ ಧಾಂವ್ಲೆ ಆನಿ ತಾಂಕಾ ಸುಟ್ಕಾ ಮೆಳ್ಳಿ. ಆಧುನಿಕ್ ಕಾಳಾರೀ ಸರ್ವ್ ಥರಾಂಚಿ ಇಜಾ ಆಸ್ಲಾರೀ ತೆರ್ಸಾ ಮುಖಾಂತ್ ಮರೈಚಿ ಮಜತ್ ಮಾಗ್ಲ್ಯಾರ್ ತುರ್ತಾನ್ ತಿ ಧಾಂವೊನ್ ಯೇನಾ ಜಾಯ್ಗೀ?

ಪಿಯುಸ್ ನವೊ ಪಾಪ್ಸಾಯ್ಸ್ ಆಶೆಂ ಮ್ಹಣ್ತಾ “ದಿಯಾ ಮ್ಹಕಾ ತೇರ್ಸ್ ಮ್ಹಣ್ಣೆಂ ಏಕ್ ಸೈನ್ ಆನಿ ಹಾಂವ್ ಸಂಸಾರಾಚೆರ್ ಜಯ್ ವ್ಹರ್ತಲೊಂ”. ತೆರ್ಸಾಚೆಂ ಭಕ್ತಿಪಣ್ ಆದಿಂ ಮಾಗಾ ಥಾವ್ನ್ ಆಮ್ಚೆ ಪುರ್ವಜ್ ಆಧಾರ್ನ್ ಆಯ್ಲಾತ್. ತವಳ್ ಆಧುನಿಕ್ ಸವ್ವತಾಯೆಂಚೊ ಪರ್ಮಳ್ ಸುದಾಂ ನಾತ್ಲೊ. ಮಿಸಾಕ್ ಮೈಲಾಂ ಗೆಲ್ಲಾನ್ ಚೆಲುನ್ ವಚುಂಕ್ ಆಸ್ಲೆಂ. ಯಾಜಕ್ ಮೀಸ್ ಲೊಕಾಕ್ ಪಾಟ್ ಕರ್ನ್ ಲಾತೀನ್ ಭಾಶೆನ್ ಭೆಟಯ್ತಾಲೆ. ಲೋಕ್ ಭಕ್ತಿಪಣಾನ್ ಹಾತಾಂತ್ ಕೊಂತಾ ಮಣಿ ಗಳಿಯ್ತಾಲೊ. ಘರಾಂತ್ ದುಬ್ಳಿಕಾಯ್ ತಶೆಂ ಕಷ್ಟ್ ಆಸ್ಲಾರೀ ಶಾಂತ್ ಸಮಾಧಾನ್ ರಾಜ್ ಕರ್ತಾಲೆಂ. ವೀಜ್ ಸಕತ್ ನಾತ್ಲೊ ಕಾಳ್ ತೊ. ಚಿವ್ಣಿ ಮಾಮಿ ಮಿನಿ ಮಿನಿ ಕರ್ತಾನಾ, ಲಾಂಪ್ಯಾಂವ್ ಮಾಮ್ ವಯ್ರ್ ಬಸುನ್ ಉಜ್ವಾಡ್ ಘಾಂಕಯ್ತಾಲೊ. ಆಮ್ಚ್ಯಾ ವ್ಹಡಿಲಾಂನಿ ಸಾಂಗ್ಲೆ ಆಸ್ಲೆಂ “ಆಮೊರೆಚೊ ವೇಳ್ ಜಾಲೊ ಪುತಾ ಮೆಟಾರ್ ಬಸಾನಾಕಾತ್. ಹ್ಯಾ ವೆಳಿಂ ಆಂಕ್ವಾರ್ ಮರಿ ಭಿತರ್ ಯೆತಾ”. ಎಕಾ ಘರಾ ಆಮೊರಿ ತೇರ್ಸ್ ಸುರು ಜಾಂವ್ಕ್ ಆವ್ಚಾ ನಾ, ವಾರ್ಯಾಚಿಂ ಲಾರಾಂ ಭೊಂವ್ಣೆಚ್ಯಾಂಕ್ ಜಾಗಯ್ತಾಲಿಂ. ತೇರ್ಸ್ ಜಾಲ್ಯೊಚ್ ಮ್ಹಾಲ್ಗಡ್ಯಾಂಚೆಂ ಬೆಸಾಂವ್ ಘೆಂವ್ಕ್ ‘ಹಾಂವ್ ಪಯ್ಲೆಂ’ ಮ್ಹಳ್ಳಿ ಉಡ್ಡಾ ಉಡ್ಡಿ ಮಾಗ್ಲ್ಯಾಚೊ ಸ್ವಾದ್ ತಶೆಂ ಗಿತಾಂಚೊ ನಾದ್ ಸಗ್ಳ್ಯಾನ್ ಪ್ರಸಾರ್ತಾಲೊ. ಪುಣ್ ಆತಾಂ...? ವ್ಹಡಾಂ ಸಾಂಗಾತಾ ದಾಕ್ಟಲಿಂ ಆನಿ ಜಾಂಟಿ ಭುರ್ಗಿಂ ಕೊಂತಾ ತೆರ್ಸಾಕ್ ಬಸ್ತಾತ್ಗೀ? ಟಿಪ್ಪುಚ್ಯಾ ಬಂದಡ್ಲೆ ವೆಳಾರ್ ಆಮ್ಚ್ಯಾ ವ್ಹಾಲ್ಗಡ್ಯಾಂನಿ ತೆರ್ಸಾಚೆಂ ಅಂಜಾಳ್ ಕೀರ್ತನ್ ವಾಪಾರ್ಲ್ಲಾನ್ ಆಮ್ಕಾಂ ತಾಂಚ್ಯಾ ಭುರ್ಗಾಂಕ್ ಖಿರ್ಯಾ ಭಾವಾರ್ಥಾಚೆಂ ದೂದ್ ಪಿಯೆಂವ್ಕ್ ಮೆಳ್ಳಾಂ. ಆಜ್ ಆಮ್ಚೊ

ಭಾವಾರ್ಥ್ ಕಿತ್ಲೊ ಗೊಂಡ್ ರೊಂಬ್ಲಾ? ಆದ್ಲೊ ಪಾಪ್ ಸಾಯ್ಸ್ ಸಾಂ. ಜುವಾಂವ್ ಪಾವ್ ದುಸ್ರೊ ಹಾಕಾ ‘ತೆರಾಚೊ ಪಾಪ್’ ಮ್ಹಳ್ಳಾರ್ ಚೊಕ್ ಜಾಂವ್ಚಿ ನಾ. ರೊಜಾರ್ ಮಾಯೆಚೊ ವ್ಹಡ್ ಏಕ್ ಭಕ್ತ್ ಜಾವ್ನಾಸುನ್ ಆಪುಣ್ ಜಾವ್ನ್ ಪಂದ್ರಾ ಮಿಸ್ತೆರಾಂಚೆಂ ತೇರ್ಸ್ ಮ್ಹಣ್ತಾಲೊ. ತಾಚ್ಯಾ ಪಾಪಾಲ್ ಆವ್ಲೆಂತ್ ತಾಣೆಂ ಜೆಜುಚಿ ಪರ್ಗಟ್ ಜಿಣಿ ಆಟಾಪ್ಲೆ ಉಜ್ವಾಡಾಚೆ ಮಿಸ್ತೆರ್ ಅಸ್ತಿತ್ವಾಕ್ ಹಾಡ್ಲೆ. ತಶೆಂ ಆತಾಂ ತೆರ್ಸಾಚೆ ವೀಸ್ ಮಿಸ್ತೆರ್ ಕ್ರಿಸ್ತಿ ಪರ್ಜೆಕ್ ಸಾಲ್ವಾಸಾಂವಾಚ್ಯಾ ಚರಿತ್ರೆಚಿ ಲಾಗಿಲಿ ವ್ಹಳಕ್ ದಿತಾ.

ಆತಾಂಚ್ಯಾ ಕ್ರಿಸ್ತಿ ಸಮಾಜೆಚೆರ್ ಏಕ್ ಸುಕ್ಲ್ಯಾ ನದರ್ ಚರಯ್ಲಾರ್ ಘರಾಂನಿ ಟಿ.ವಿ. ರಾಯ್, ಮೊಬೈಲ್ ರಾಣಿ ಆನಿ ಇಂಟರ್ನೆಟ್ ಚಕ್ರವರ್ತಿಚೆಂ ಕಾರ್ಬಾರ್ ಆನಿ ರಾಜ್ಪಟ್ ಚಡ್ಲೆ ಬರಿಂ ದಿಸ್ತಾ. ‘ಆಂಕ್ವಾರಿ ಭಿತರಿ ಸೊಭಾಗಿಣಿ’ ಮ್ಹಳ್ಳೊ ಕಾರ್ಮಿಣ್ ಸಾಯ್ಬೊಚೊ ತೇರ್ಸ್ ಎಕಾ ತೆಂಪಾರ್ ಆಸ್ಲೊ ಮ್ಹಳ್ಳೊ ಉಗ್ಡಾಸ್ ವಿಸರ್ನ್ ಗೆಲಾ ಆಸ್ತಾಲೊ. ಕೊಂತಾಚೊ ತೇರ್ಸ್ ‘Short hand’ ಜಾಲಾ. ‘ಆಮಿ ದೊಗಾಂ, ಆಮ್ಕಾಂ ಆಸ್ಲೆಂ ಏಕ್’ ದೆಕುನ್ ಏಕ್ ವಾ ದೋನ್ ಖಣ್ ತೇರ್ಸ್ ಮ್ಹಳ್ಳಾರ್ ಮ್ಹಸ್ತು ಪುರೊ ಮ್ಹಳ್ಳಾ ತೆಂತೆಸಾಂವಾಚೆಂ ಧೋರಣೆಯೇ ಜಾಂವ್ಕ್ ಪುರೊ.

ಬರಿ ಖಬರ್ ಕಿತೆಂಗಿ ಮ್ಹಳ್ಳಾರ್ ಮರಿಯೆಚಿಂ ಗಿತಾಂ ಗಾವ್ನ್ ತಿಚಿ ಆಲ್ತಾರ್ ಸೊಬವ್ನ್, ತೇರ್ಸ್ ಕರ್ನ್ ತಿಕಾ ಮಾನ್ ಕರ್ಚಿಂ ಸಬಾರ್ ಕುಟ್ಮಾಂ ಆಮ್ಚ್ಯಾ ಮದ್ಗತ್ಚೆ ಆಸಾತ್. ಸಾಂತಿಣ್ ಮದರ್ ತೆರಜಾ ಅಶೆಂ ಮ್ಹಣ್ತಾ – ‘ಖಂಚೆ ಕುಟಮ್ ಸಾಂಗಾತಾ ಮಾಗ್ಲಾಗೀ, ತೆಂ ಕುಟಮ್ ಸಾಂಗಾತಾ ರಾವ್ತಾ’. ಮರಿಯೆಚಿಂ ಭುರ್ಗಿಂ ಜಾವ್ನಾಸ್ಲಿ ಆಮಿ ಕಿತ್ಲೆಂ ಕಾಮ್ ಆಸ್ಲಾರೀ ತಿಚ್ಯಾ ಮಾನಾಕ್ ಪರತ್ ಕೋಂತ್ ಹಾತಿಂ ಘೆವ್ಚ್ಯಾಂ. ರೊಜಾರಿಚೆ ಮಿಸ್ತೆರ್ ಭಕ್ತಿಪಣಿ ನಿಯಾಳ್ಕಾಂ, ಆಮ್ಚ್ಯಾ ಆನಿ ಸಂಸಾರಾಚ್ಯಾ ಪಾತ್ಕಾಂ ಖಾತಿರ್ ಪ್ರಾಚಿತ್ ಕರ್ನ್ ದೆವಾಚೊ ಕ್ರೋಧ್ ನಿವಾರ್ಯಾಂ. ಕುಟ್ಮಾಚೊ ಎಕ್ವಟ್ ಚಡವ್ಯಾಂ. ಭುರ್ಗಾಂ ಬಾಳಾಂ ಆನಿ ಮುಕ್ಲ್ಯಾ ಸಂತತಿಚೆರ್ ಆಶಿರ್ವಾದ್ ಮಾಗುನ್ ಘೆವ್ಚ್ಯಾಂ. ವ್ಹಯ್, ಕೊಂತ್ ಹಾತಿಂ ಘೆವ್ಚುನ್, ಮಾಯೆಕ್ ಆಮ್ಚ್ಯಾ ಆವಯ್ಕ್ ಉಲೊ ಮಾರ್ಯಾಂ. ಸಮಾಧಾನ್, ಸಂತೊಸ್, ಎಕ್ವಟ್ ಜಾತಲೊ ಆಮ್ಚ್ಯಾ ಕುಟ್ಮಾಚೊ. ಆನಿ ಭಾಗಿ ಜಾತಲೆಂ ಆಮ್ಚೆಂ ಮರಣ್, ಸರ್ಗ್ ಜಾತಲೆಂ ಆಮ್ಚೆಂ ದಾಯ್ಜ್. ಕೊಂತ್ ಆಸುಂ ಗಳ್ಯಾಂತ್, ಕೊಂತ್ ಆಸುಂ ಆಮ್ಚ್ಯಾ ಬ್ಯಾಗಾಂತ್, ಕೊಂತ್ ಆಸುಂ ಆಮ್ಚ್ಯಾ ಹಾತಾಂತ್. ಹೆಂಚ್ ಆಮ್ಚೆಂ ಹಾತೆರ್, ಆಮ್ಚ್ಯಾ ಝುಜಾಂತ್ ಸರ್ಗಿಂ ವಾಟೆರ್.

ಕೊಂತಾ ಮಣಿ ಘೆವ್ಚುನ್ ಹಾತಿಂ ಮಾಗ್ತಾಂವ್ ಮಾಯೆ ರೊಜಾರಿ ಸಂಸಾರಾಚೆರ್ ಪಾಟಯ್ ಶಾಂತಿ ಬೆಸಾಂವ್ ಆಮ್ಚ್ಯಾ ಗಾಂವಾರಿ.

ಭಯ್ಲೆ ವೀರಾ ಪಿಂಚೊ, ಎ.ಸಿ.
ಕಾರ್ಮೆಲ್ ಕೊವೆಂತ್, ಪೆಜಾರ್. ●



ಜಾಣ್ವಾಯ್

**ಮಾಜ್ವಾಚಿ ದೊಳೆ
ಕಾಳೊಕಾಂತ್ ಪರ್ಜಳ್ತಾತ್ ಕಿತ್ಯಾಕ್?**

ಘರಾಂತ್ ಭುರ್ಗ್ಯಾಂಕ್ ಆಕರ್ಸುಂಚಿ ಪ್ರಮುಖ್ ಮನ್ವಾತ್ ಮಾಜಾರ್. ಮಾಜಾರ್ ಮ್ಹಳ್ಳಾರ್ ಜಾಯ್ತ್ಯಾಂಕ್ ಎಕ್ದಮ್ ಮೋಗ್. ಮಾಜಾರ್ ಎಕಾ ವಿಶೇಸ್ ಮನ್ವಾತಿ ವರ್ಗಾಕ್ ಸರ್ವತಾ. ವಾಗ್, ಶಿಂವಾಯಿ ಹ್ಯಾ ವರ್ಗಾಂತ್ ಯೆತಾತ್. ಪೂಣ್ ಘರಾಂನಿ ಪೊಸ್ತೆಂ ಮಾಜ್ವಾಕ್ ಮಾತ್. ಹ್ಯೊ ಮನ್ವಾತಿ ವರ್ಗ್ ಶಿಕಾರಿ ಕರ್ಚ್ಯಾಂತ್ ವಳ್ಸಲ್ಲೊ ತಸಲೊ. ಶಿಕಾರಿ ಕರುಂಕ್ ತಾಂಕಾ ಪ್ರಮುಖ್ ಆಧಾರ್ ತಾಂಚಿ ದೊಳೆ. ತಾಂಕಾ ರಾತಿಕ್ ದಿಸ್ತಾ ತ್ಯಾಚ್ ಖಾತಿರ್ ತಾಂಚಿ ಶಿಕಾರಿ ರಾತಿಕ್ ಜಾಂವ್ಪಿ. ದಿಸಾಚೆಂ ತಾಂಚ್ಯೊ ದೊಳ್ಯಾಂಚೊ ಆಸ್ಪೊ ಭೋವ್ ಲಾಗಿಂ ಆಸ್ತಾತ್, ಪೂಣ್ ರಾತಿಕ್ ರೂಂದ್ ಕರ್ನ್ ಉಗ್ತೆ ಜಾತಾತ್ ಅಶೆಂ ಉಜ್ವಾಡಾಚೆಂ ಹರೈಕ್ ಕೀರ್ಣ್ ತಾಂಚ್ಯಾ ದೊಳ್ಯಾಂಚೊ ಸಂಪರ್ಕ್ ಜೊಡ್ತಾ.

ಮಾಜ್ವಾಂಚ್ಯಾ ದೊಳ್ಯಾಂಚ್ಯಾ ಪಾಟ್ಲ್ಯಾ ಕುಶಿನ್ ರುಪ್ಯಾ ತಸಲಿ ಖೊಂವಚ್ ಆಸಾ. ರಾತಿಕ್ ತಾಂಚ್ಯಾ ದೊಳ್ಯಾಂಚೆರ್ ಉಜ್ವಾಡ್ ಪಡ್ಲೊ ತರ್ ತೊ ತ್ಯಾಚ್ ಖಿಣಾ ಪ್ರತಿಭಲಿತ್ ಜಾವ್ನ್ ದೊಳೆ ಪರ್ಜಳ್ತಾತ್. ತಾಂಚ್ಯಾ ತೊಂಡಾಂತ್ ಆಸ್ಪೆ ಜ್ಯಾರ್ ದಾಂತ್ಯಾಂನಿ ತಾಂಕಾ ಶಿಕಾರಿ ಧರುಂಕ್ ಆನಿ ಚಿರುಂಕ್ ಆಧಾರ್ ದಿತಾ. ತಾಂಚೆ ನಾಕ್ಯೊ ಬಾರೀಕ್ ಆನಿ ಲಾಂಬ್ ಆಸುನ್ ಬ್ಲೇಡಿಪರಿಂ ಚಿರುಂಕ್ ಸಕ್ತಾತ್. ಆವಾಜಾ ವಿಣೆಂ ಚಲುಂಕ್ ತಾಂಚ್ಯಾ ಪಾಯಾಂ ಪಂದ್ಲಿ ಕೂಸ್ ಉಶ್ಯಾ ಭಾಶೆನ್ ಎಕ್ದಮ್ ಮೋವ್ ಆಸಾ. ತಾಂಚಿ ದಿಷ್ಟ್, ಆಯ್ಕುಂಚಿ ಸಕರ್ ಆನಿ ಹುಂಚ್ಚಿ ಸಕತ್ಯಾಂನಿ ಎಕ್ದಮ್ ಬರಿ ಆಸಾ, ಅಶೆಂ ಸುಲಭಾಯೆನ್ ತಾಂಚಿ ಶಿಕಾರ್ ಧರುಂಕ್ ತಾಂಕಾಂ ಸಾಧ್ಯ್ ಜಾತಾ.

- ಜಾನೆಟ್ ಜೊಯ್ಲಿನ್ ರೊಡ್ಡಿಗಸ್,
ಸಾಂ ಆಂತೊನ್ ವಾಡೊ



ಸಾಂಗೊ

ಭಿಕಾರಿ : ಬಾಯೆ ಕಿತೆಂ ತರಿ ದೀ, ಮ್ಹಾಕಾ ತೋಂಡ್ ಯೇನಾ
ಬಾಯ್ : ಮುಖಾರ್ ವಚ್, ಮ್ಹಾಕಾ ಕಾನ್ ಆಯ್ಕುನಾಂತ್

ಗುಂಡ : ಜೀವನಾಂತ್ ತೃಪ್ತಿ ಆಸಾಚೆ ತರ್ ಕಿತೆಂ ಕರಿಜೆ ಡಾಕ್ಟರ್?

ಡಾಕ್ಟರ್ : ಕಾಜಾರ್ ಜಾಂವ್ಕ್ ನಜೊ.

ಟಿಚೆರ್ : ಪುಟ್ವಾ ತುಂ ಸಾಂಗ್, ಆಮ್ಚ್ಯಾ ಭಾರತಾಂತ್ ಚಡ್ ಪಾವ್ನ್ ಖಿಯ್ನುರ್ ಪಡ್ತಾ?

ಪುಟ್ವಾ : ಧರ್ಣಿರ್ ಟಿಚೆರ್

ಟಿಚೆರ್ : ಮುನ್ನಾ, ಏಕ್ ಹಜಾರ್ ಕೆ.ಜಿ. ಮ್ಹಳ್ಳಾರ್ ಏಕ್ ಟನ್ ತಶೆಂ ಜಾಲ್ಯಾರ್ 3 ಹಜಾರ್ ಕೆ.ಜಿ.ಕ್ ಕಿತ್ಲೆ ಟನ್?

ಮುನ್ನಾ : ಟನ್, ಟನ್, ಟನ್

ಟಿಚೆರ್ : ದುಬ್ಳ್ಯಾಂಚ್ಯಾ ದುಖಾಂಕ್ ಮೋಲ್ ನಾ ತರ್ ತಿಂ ದುಖಾಂ ನ್ಹಯ್ ಹಾಕಾ ಸರಿ ಜಾಂವ್ಚೆ ಆನ್ಯೇಕ್ ವಾಕ್ಯ್ ಸಾಂಗ್, ಗುಂಡ.

ಗುಂಡ : ಟಿಚೆರಿನ್ ಕೆಲ್ಲೊ ಪಾತ್ ಭುರ್ಗ್ಯಾಂನಿ ಆಯ್ಕುಂಕ್ಚ್ ನಾ ತರ್ ತೊ ಪಾರಚ್ ನ್ಹಯ್.

ಸಂಗ್ರಹ್: ಜೆವಿಟಾ ರೊಡ್ಡಿಗಸ್
ಸಾಂ. ಅಂತೊನ್ ವಾಡೊ



ಆವಯ್

ನೋವ್ ಮ್ಹಂಟೆ ಗರ್ಭಾಂತ್ ಘೆವ್ನ್
ಆಪ್ಲ್ಯಾ ರಗ್ತಾ ಮಾಸಾನ್ ಜೀವ್ ದೀವ್ನ್
ಜಲ್ಮ್ ಮ್ಹಾಕಾ ದಿಲೊ, ಹ್ಯಾ ಸಂಸಾರಿ
ದೀಸ್ ರಾತ್ ಉಸ್ಕಾರ್ ಖೆಳೊವ್ನ್
ಮಾಂಯ್ ಮ್ಹಣ್ ಉಲೊಂವ್ಕ್ ಶಿಕೊವ್ನ್
ಜಾಲಿಯ್ ಮ್ಹಜಿ ಪಯ್ಲಿ ಶಿಕ್ಷಕಿ
ಕಷ್ಟ್ ದೂಕ್ ಆಪ್ಲೆ ವಿಸ್ತುನ್
ಖಿಂತ್ ಅಕ್ಮಾನ್ ಸದಾಂ ಸೊಸುನ್
ದಿಲೊಯ್ ಪಾನೊ ಸದಾಂ ಉಪ್ಪಾಶಿಂ ರಾವೊನ್
ಕೊಡು ಸಗ್ಳೆಂ ತುಂ ಪಿಯೆವ್ನ್
ಗೋಡ್ ಮಾತ್ ಮ್ಹಾಕಾ ಉರೊವ್ನ್
ಚಲ್ತೆ ವಾಟೆರ್ ಸದಾಂ ಫುಲಾಂ ಫಾಲುನ್
ಚುಕಿ ಮ್ಹಜೆ ಸದಾಂಚ್ ಭೊಗ್ಸುನ್
ಮೊಗಾ ಶಿಂವೊರ್ ತಾಚೆರ್ ವೊತುನ್
'ಆವಯ್' ಮ್ಹಳ್ಳ್ಯಾ ಸಬ್ದಾಕ್ ಬರೊ ಅರ್ಥ್ ದಿಲೊಯ್
ಮಾಂಯ್ ಮ್ಹಳ್ಳ್ಯಾ ತಾಳ್ಯಾಕ್
'ಓ' ಮ್ಹಳ್ಳೆ ಜಾಪಿಂತ್
ವಾಳ್ಜೊ ಮೋಗ್ ಮೆಜುಂ ಕಸೊ?
ಹಜಾರ್ ಪಾವ್ಲಿಂ ಜಲ್ಮ್ ಘೆವ್ನ್
ಹ್ಯಾ ಪುಡೆಂ ಆಯ್ಲೊಂ ತರೀ
ಮಾಂಯ್ ತುಜೆಂ ರೀಣ್ ಫಾರಿಕ್ ಕರುಂ ಕಶೆಂ?

- ಪ್ರೀಮಾ ಸವಿನಾ ಡಿಸೋಜ, ಸಾಂ ಆಂತೊನ್ ವಾಡೊ



ಆಮ್ಚಿ ಮದರ್ ತೆರೆಸಾ

ಮನಿಸ್ ತೊ ಜಾಂವ್ ಭಿಕಾರಿ, ದುಬ್ಳೊ, ಥೊಂಟೊ
ಕುರ್ಡೊ, ಪಾತ್ರಿ, ಕೊಡ್ಕಾರ್
ಕಷ್ಟಾಂತ್ ಆಸ್‌ಲ್ಲ್ಯಾ ವೆಳಾರ್
ದಯಾ ತುವೆಂ ದಾಕಯ್ಲಿಯ್ ತಾಂಚೆರ್
ರುಂವಾಂ ಧುಲಿಯ್ ತಾಂಚಿಂ ತುಜ್ಯಾಚ್ ಹಾತಾನ್
ರಾತ್ ದೀಸ್ ಮ್ಹಣ್ ಲೆಕಿನಾಸ್ತಾಂ
ತಾಂಕಾ ತುಜಿ ಗರ್ಜ್ ಕೆದ್ನಾ ಆಸ್‌ಲ್ಲಿ
ತೆದ್ನಾಂ ತುಂ ಧಾಂವ್ಲಿಯ್ ತಾಂಚೆಲಾಗಿಂ
ಆನಿ ಸೆವಾ ತುಜೆ ತಾಂಕಾಂ ದಿಲಿಯ್
ರೆವೊಡ್ ಫಾಲಾಗೆ ಮಾಂಯ್ ಸ್ವಾರ್ಥಾನ್ ಆಮ್ಕಾಂ
ಹ್ಯಾ ಸಂಸಾರಿ ಖುಶಾಲಾಯೆಚ್ಯಾ
ಜಾ ಗೆ ಆಮ್ಕಾಂ ಆಧಾರ್- ದೆಖಿನ್ ತುಜ್ಯಾ
ಚಲ್ಟಾಕ್ ಆಮಿ ಹ್ಯಾ ಸಂಸಾರಿ ಜಿಣ್ಯೆಂತ್

ಪ್ರೀಮಾ ಸವಿನಾ ಡಿಸೋಜ

ಹಾಂಗಾಸರ್ ಕಿತ್ಯಾಕ್ ಅಶೆಂ?

ವಿಲ್ಸನ್ ಡಿಸೋಜ, ಸಾವೆರಾಪುರ

ಹಾಂಗಾ ದೇವ್ ಥಂಯ್ ದೇವ್, ಗಾಂವ್ ಭೊವ್‌ಲ್ಲ್ಯಾಂಕ್ ಹಜಾರ್ ದೇವ್
ಘರಾ ದೇವ್ ಸೆಜಾರಾ ದೇವ್, ಸೊದ್‌ಲ್ಲ್ಯಾಂಕ್ ಮೆಳ್ಳೊ ನೀಚ್ ದೇವ್

ದುಬ್ಳಿಕಾಯ್ ಆಸ್ಲಿ ಎಕ್ಲಟ್ ಆಸ್ಲೊ, ಗ್ರೇಸ್ತ್ ಜಾಲಿಂ, ವ್ಹಡಿಲಾಂ ಆಸ್ತ್ರಾಕ್ ಪಾವ್ಲಿಂ
ಆವ್ರ್ ಆಯ್ಲಿಂ ವ್ಹಾಳುನ್ ಗೆಲೆಂ, ಆಸ್ತ್ರಾಂತ್ ಭುರ್ಗಿಂ ವ್ಹಡಿಲಾಂ ಸಾಂಗಾತಾ ಮೆಳ್ಳಿಂ

ಅಂತರ್ಜಾಳಿರ್ ನವೆ 'ಫ್ರೆಂಡ್ಸ್' ಮೆಳ್ಳೆ, ಆದ್ಲೆ ಈಷ್ಟ್ ಸೆಜಾರಿ ಮಾಯಾಗ್ ಜಾಲೆ
ಸಂಪ್ರಿಕೊ ಜಾಲ್ಯೊ ಕಾಜಾರಾಂ ಜಾಲಿಂ. ಥೊಡೆ ಹಾಸ್ಲೆ ಥೊಡೆ ಗಳ್ಳೆಂ ರಡ್ಲೆ.

ಮುಖ್ಯಾನ್ ಫುಗಾರ್ಚೆಂ, ಪಾಟ್ಲಾನ್ ದುಸೊಂಚೆ, ಹಾಂಗಾಸರ್ ಜಾಲಾಂ ಹೆಂ ಸದಾಂಚೆಂ
ತೊಂಡಾಂ ಗೊರಿಂ ಕಾಳ್ಜಾಂ ಕಾಳಿಂ, ಸಮ್ಜಾನಾ ಹಾಂಗಾಸರ್ ಕಿತ್ಯಾಕ್ ಸರ್ವ್ ಉಳ್ತೆಂ?



ಆಮ್ಚಿ ಫಿರ್ಗಜ್ ಆಮ್ಚಿ ಜವಾಬ್ದಾರಿ

ಆಮ್ಚಿ ಫಿರ್ಗಜ್ ಸಾಂ. ಫ್ರಾನ್ಸಿಸ್ ಸಾವೆರಾಕ್ ಸಮರ್ಪುನ್ ದಿಲ್ಯಾ. ಹಾಂಗಾಸರ್ ದೋನ್ ವಾಡೆ ಆಸಾತ್. ಪೂಣ್ ಆಮ್ಚ್ಯಾ ಫಿರ್ಗಜ್ ಕುಟ್ಮಾಚೊ ಸಾಂಗಾತ್ಪಣ್ ಆನಿ ಮಾಯಾಮೋಗ್ ವಿಶೇಷ್. ಆಮ್ಚ್ಯಾ ಫಿರ್ಗಜೆಥಂಯ್ ಆಮ್ಚಿ ಮ್ಹಣ್ಣೆ ಯುವಜಣಾಂಚಿ ವರ್ತಿ ಜವಾಬ್ದಾರಿ ಆಸಾ. ಆಮಿಂ ಯುವಜಣಾಂ ಹಾಂಗಸರ್ ಜಾಯ್ತೆ ಮುಖೆಲ್ಪಣ್ ಘೆತಾಂವ್.

ಪಯ್ಲಾನ್ ಫಿರ್ಗಜೆಗಾರಾಂಥಂಯ್ ಜಾಗೃತಿ ಹಾಡ್ಚಿ ತಸಲಿಂ ಕಾರ್ಯಾಂ ಮಾಂಡುನ್ ಹಾಡ್ತಾಂವ್. ಜಶೆಂ ಆಮಿಂ ಸರ್ವಾಂ ಎಕಾಚ್ ಕುಟ್ಮಾಚೆ ಸಾಂದೆ ಮ್ಹಳ್ಳೆಂ ಚಿಂತಾಪ್ ಗುಂಡಾಯೆನ್ ಫಿರ್ಗಜೆಗಾರಾಂಥಂಯ್ ರೋಂಬೊಂವ್ಚ್ಯಾ ಖಾತಿರ್, ತಾಂಕಾ ಸರ್ವಾಂಕ್ ವೆವೆಗ್ಳ್ಯಾ ಸಂದರ್ಭಾರ್ ಸಾಂಗಾತಾ ಹಾಡುನ್, ಎಕಾಮೆಕಾಲಾಗಿ ಉಲೊಂವ್ಚ್ಯಾ ಸಂಬಂಧ್ ವಾಡೊಂಕ್ ಪೂರಕ್ ಜಾಂವ್ಚಿಂ ಕಾರ್ಯಾಂ ಮಾಂಡುನ್ ಹಾಡ್ತಾಂವ್. ವಾರ್ಷಿಕ್ ಖೆಳಾಪಂದ್ಯಾಚ್, ಕುಟ್ಮಾಫೆಸ್ತ್, ವಾಡ್ಯಾಫೆಸ್ತ್, ಭುರ್ಗ್ಯಾಂಚಿ ಆನಿ ಯುವಜಣಾಂಚಿ

ತಾಲೆಂತಾ ಉಗ್ತಾಡಾಂವ್ಚಿ ಸಬಾರ್ ಕಾರ್ಯಾಂ, ಫಿರ್ಗಜೆಗಾರಾಂಖಾತಿರ್ ಯಾತ್ರಿಕ್ ಪಯ್ಣ್, ಇತ್ಯಾದಿ. ಹ್ಯಾ ಕಾರ್ಯಾಂವರ್ವಿಂ ವಿಗಾರಾಸಾಂಗಾತಾ ಫಿರ್ಗಜ್ ಕುಟ್ಮಾಚೆ ಭಾಂದುನ್ ಹಾಡ್ಚ್ಯಾ ವಾವ್ರಾಂತ್ ಆಮಿಂಯ್ ವಾಂಟೆಲಿ ಮ್ಹಣ್ ರುಜು ಕರ್ತಾಂವ್.

ಆಮ್ಕಾಂ ಆಮ್ಚ್ಯಾ ಫಿರ್ಗಜೆಚ್ಯಾ ಮಾಲ್ಹಡ್ಯಾಂಥಂಯ್ ವಿಶೇಷ್ ಮೋಗ್ ಆಸಾ. ತಿಂಯ್ ಆಮ್ಚ್ಯಾ ಫಿರ್ಗಜ್ ಕುಟ್ಮಾಚೆ ಸಾಂದೆ ಆನಿ ತಾಂಚೊ ಆಮಿ ಹುಸ್ಕೊ ಘೆತಾಂವ್ ಮ್ಹಣ್ ದಾಕಂವ್ಚ್ಯಾ ಖಾತಿರ್ ಆಮಿಂ ತಾಂಚಿ ಭೆಟ್ ಕರ್ತಾಂವ್. ಪಿಡೆಸ್ತಾಂಚ್ಯಾ ಘೆರಾ ಮಿಸಾಚಿಂ ಬಲಿದಾನ್ ಭೆಟಯ್ತಾನಾ ತಾಂಕಾ ಸಾಂಗಾತಾ ಹಾಡುಂಕ್ ಯಾ ವಿಗಾರ್ ತಾಂಕಾ ಸಾಕ್ರಾಮೆಂತ್ ಘೆವ್ನ್ ಯೆತಾನಾ ಯುವಜಣಾಂ ಆಧಾರ್ ದಿತಾಂವ್. ಅಶೆಂ ತಾಂಕಾ ದೆವಾಚೊ ಮೋಗ್ ವಾಂಟುನ್ ದಿಂವ್ಚ್ಯಾಂತ್ ಆಮಿಂ ಏಕ್ ವಾಟ್ ಜಾತಾಂವ್.

- ಜಾನೆಟ್ ಚೊಯ್ಲೆನ್ ರೊಡ್ರಿಗಸ್,
ಸಾಂ ಆಂತೊನ್ ವಾಡೊ

ಸಾವೆರಾಪುರಾಂತ್ ಲ್ಹಾನ್ ಕ್ರಿಸ್ತಾಂವ್ ಸಮುದಾಯೆಚೊ ವಾವ್ರ್

ಸಾವೆರಾಪುರ ಸಾಂ. ಫ್ರಾನ್ಸಿಸ್ ಸಾವೆರಾಕ್ ಸಮರ್ಪುನ್ ದಿಲ್ಲ್ಯಾ ಹ್ಯಾ ಫಿರ್ಗಜೆಂತ್ ಲ್ಹಾನ್ ಕ್ರಿಸ್ತಾಂವ್ ಸಮುದಾಯೆಚೊ ವಾವ್ರ್ ವರ್ತಾ ಉರ್ಬೆನ್ ಆನಿ ಯಶಸ್ವಿ ರಿತಿನ್ ಮುಂದಾರುನ್ ಆಸಾ. ಘರಾಂತ್, ವಾಡ್ಯಾಂತ್ ಆನಿ ಫಿರ್ಗಜೆಂತ್ ಶಾಂತ್-ಸಮಧಾನಾಚೆಂ ವಾತಾವರಣ್ ಉಬ್ಜೊಂಕ್ ಲ್ಹಾನ್ ಕ್ರಿಸ್ತಾಂವ್ ಸಮುದಾಯ್ ಮೂಳ್ ಕಾರಣ್ ಜಾವ್ನಾಸಾ. ಸಾಮಾಜಿಕ್, ಧಾರ್ಮಿಕ್, ಶೈಕ್ಷಣಿಕ್ ಆನಿ ಸಂಬಂದಾಚಿ ಉಂಚಾಯ್ ಜೊಡುಂಕ್ ಲ್ಹಾನ್ ಕ್ರಿಸ್ತಾಂವ್ ಸಮುದಾಯ್ ಭರ್ಪೂರ್ ಅಧಾರ್ ದಿತಾ.

ಆಮ್ಚ್ಯಾ ಫಿರ್ಗಜೆಚಿ ಸಬಾರ್ ಕುಟ್ಮಾ ಕೃಷಿ ವಾ ಕೂಲಿಚೊ ವಾವ್ರ್ ಕರ್ನ್ ಆಸಾ. ಥೊಡಿಂ ಕುಟ್ಮಾ ಸ್ವಂತ್ ಉದ್ಯಮ್ ಚಲಯ್ತಾತ್. ತರೀ ವಾಡ್ಯಾವಾರ್ ಲ್ಹಾನ್ ಕ್ರಿಸ್ತಾಂವ್ ಸಮುದಾಯಾಂತ್ ಭಾಗ್ ಘೆವ್ನ್, ಕ್ರಿಸ್ತಿ ಮೌಲ್ಯಾಂ ಆಪ್ಲ್ಯಾ ಕುಟ್ಮಾಂತ್ ಹಾಡುಂಕ್ ಸರ್ವಾಂ ಸಂಘಟಿತೆ ವಾವ್ರ್ ದಿತಾತ್. ವಾಡ್ಯಾಂತ್ಲಿಂ ಕಸಲಿಂಯ್ ಕಾರ್ಯಾಂ ಜಾಂವ್ ವೋಲ್, ಕುಮ್ಗಾರ್, ಕಾಜಾರ್, ಮರಣ್, ಸರ್ವಾಂ ಎಕ್ವಟಾನ್ ಸರ್ವ್ ಜವಾಬ್ದಾರಿ ಆಪ್ಣಾಚಿಚ್ ಮ್ಹಳ್ಳ್ಯಾ ಮನೋಭಾವಾನ್ ಆಧಾರ್ಸುನ್ ಸುಧಾರ್ಸುನ್ ವರ್ತಾತ್.

ಫಿರ್ಗಜೆಗಾರಾಂ ಚಡಾವತ್ ಅಶಿಕ್ರಿ ತರ್ಯೀ ವ್ಹಡಾ

ಉಮೆದಿನ್ ವಾಡ್ಯಾ ಜಮಾತೆಂತ್ ವಾಂಟೆಲಿ ಜಾವ್ನ್ ಕ್ರಿಯಾತ್ಮಕ್ ರಿತಿನ್ ಆಪ್ಲಿ ಸೆವಾ ಅರ್ಪಿತಾತ್. ಸೆಜಾರ್ಯಾಂ ಥಂಯ್, ದುಬ್ಯಾ ದಾಕ್ಟ್ಯಾಂಥಂಯ್ ಆನಿ ಗರ್ಜೆವಂತಾಥಂಯ್ ಸದಾಂಚ್ ಧಾದೊಶಿ ಮನ್ ದಾಖಯ್ತಾತ್. ವಾಡ್ಯಾಚ್ಯಾ ಪ್ರಾಯೆಸ್ತಾಂ ಆನಿ ಪಿಡೆಸ್ತಾಂಥಂಯ್ ವಾಡ್ಯಾಗಾರಾಂಚೊ ಹುಸ್ಕೊ ವಿಶೇಷ್ ಜಾವ್ನಾಸಾ.

ಫಿರ್ಗಜ್ ಆಮ್ಚೆಂ ಮ್ಹಳ್ಳೆಂ ಚಿಂತಾಪ್ ಆಜ್ ಹರೈಕ್ಲಾಚ್ಯಾ ಮತಿಂತ್ ಖಿಂಚ್ಲಾಂ. ಫಿರ್ಗಜೆಚೊ ಗೊವ್ಳಿಕ್ ವಾವ್ರ್ ಕೇವಲ್ ವಿಗಾರ್ ಆನಿ ಗೊವ್ಳಿಕ್ ಪರಿಷದೆಚೊ ನ್ಹಂಯ್ ಬಗಾರ್ ವಾಡ್ಯಾಚಿ ಆನಿ ಹರೈಕಾ ಕುಟ್ಮಾಚಿ ಜವಾಬ್ದಾರಿ ಮ್ಹಳ್ಳೆಂ ಚಿಂತಾಪ್ಯೀ ಆಮ್ಚೆಂಥಂಯ್ ಆಸಾ. ಆನಿ ವಿಗಾರ್ ಆಮ್ಚ್ಯಾ ಕುಟ್ಮಾಚೊ ಸಾಂದೊ ಜಾವ್ನಾಸಾ ಜಾಲ್ಲ್ಯಾನ್ ಫಿರ್ಗಜ್ ಅಭಿವೃದ್ಧಿಚ್ಯಾ ಮೆಟಾನಿಂ ಚಲುಂಕ್ ಸಂಪೂರ್ಣ್ ಸಹಕಾರ್ ಲಾಭ್ತಾ. ದುಬ್ಯೊ-ಗ್ರೇಸ್ತ್, ಚಲೊ-ಚಲಿ ಮ್ಹಳ್ಳೊ ಭೇದ್ಭಾವ್ ನಾಸ್ತಾಂ ಸರ್ವಾಂ ಲ್ಹಾನ್ ಕ್ರಿಸ್ತಾಂವ್ ಸಮುದಾಯೆಂತ್ ಭಾಗ್ ಘೆವ್ನ್ ಫಿರ್ಗಜ್ ಕುಟ್ಮಾಚ್ ಮಾಯಾಮೋಗಾಚೆಂ ಹಾತೆರ್ ಜಾವ್ನ್ ಭಾಂದುನ್ ಹಾಡುಂಕ್ ಸಂಪೂರ್ಣ್ ಸಹಕಾರ್ ದಿತಾತ್.

- ಪ್ರೀಮಾ ಸವಿನಾ ಡಿಸೋಜ, ಸಾಂ ಆಂತೊನ್ ವಾಡೊ



MOTHER THERESA QUOTES

- * If you judge people, you have no time to love them.
- * Not all of us can do great things, but we can do small things with great love.
- * Peace begins with a smile.
- * Every time you smile at someone, it is an action of love, a gift to that person, a beautiful thing.
- * Yesterday is gone, tomorrow has not yet come, and we have only today, let us begin.
- * Kind words can be short and easy to speak, but their echoes are truly endless.
- * The most terrible poverty is loneliness and the feeling of being unloved.
- * If we have no peace, it is because we have forgotten that we belong to each other.
- * What can you do to promote world peace? Go home and love your family.
- * It is not how much we give but how much love we put into giving.
- * If you are humble nothing will touch you, neither praise nor disgrace, because you know what you are.
- * I can do things you cannot, you can do things I cannot; together we can do great things.
- * A life not lived for others is not a life.
- * Prayers is action in love, love is action in service.
- * If you cannot feed a hundred people, feed just one.
- * At the end of life we will not be judged by how many diplomas we have received, how much money we have made, how many great things we have done. We will be judged by "I was hungry and you gave me to eat, I was naked and you clothed me, I was homeless and you took me in."

- Shanthi Pinto, St Antony Ward

ಫಿರ್ಗಜ್ ಕುಟ್ಮಾಚಿ ಬಲ್ವಂತ್ ಖಾಂಚಿ
ಆಮ್ಚಿ ಸಂಘಟನಾಂ

ಗೊವ್ಡಿಕ್ ಪರಿಷದ್



ಸಂಪಾದಕೀಯ್ ಮಂಡಳಿ



ಕರ್ಥೊಲಕ್ ಸಭಾ



ಸ್ತ್ರೀ ಸಂಘಟನಾ



ಫಿರ್ಗಜ್ ಕುಟ್ಮಾಚಿ ಬಲ್ವಂತರ್ ಖಾಂಚಿ
ಆಮ್ಚಿಂ ಸಂಘಟನಾಂ

ಬ.ಸಿ.ವೈ.ಎಮ್.



ಗಾಯಾನ್ ಮಂಡಳಿ



ಆಲ್ಟಾರ್ ಭುರ್ಗಿಂ



ನತಲಾಂ ಸಂಭ್ರಮಾಂತ್
ಫಿರ್ಗಜಿಂತ್ಲಿಂ ಭುರ್ಗಿಂ





Gratitude to Physical Body

Dr. Donald Curtis invites us to be thankful for the body and its parts and gives also the motives why we should do so:

Blessed the head, which indicates my capacity to know God.

Blessed be my mind, with which I reflect on the marvels of the world.

Blessed be my brain, through which my awareness develops

Blessed my eyes, with which I perceive beauty

Blessed my ears, with which I hear and understand the word.

Blessed be my tongue, with which I communicate, taste and appreciate food.

Blessed be my back, which helps me to stay erect.

Blessed be my legs, which take me forward in life.

Blessed be my feet, which enable me to stand erect.

Blessed be my circular system, that integrates and unites the body into one unique that is ME.

- **Shanthi Pinto**, St. Antony Ward

GOOD THOUGHTS TO REMEMBER:

1. A gentleman always blames himself. But a fool blames others.
2. What cannot be cured must be endured
3. All the glitters are not gold.
4. If you kneel before God you can stand before any man.
5. The prayer is the most powerful weapon in the world.
6. The family prays together stays together
7. A decade of Rosary a day keeps the devil away.
8. An open enmity is better than false friendship.
9. Your action should be louder than your voice.
10. It is better to remove the log from your eye than to remove the spec from others eyes

Alfred J. Pinto – St. Anthony Ward



ANGER AND PARENTING

Helvin Barboza, MSW, M.Phil.
Student Counselor
The Indian High School, Dubai.



Getting angry is perfectly fine, but how we control our anger that is most important. Anger is a normal emotion like happiness, sadness, surprise..... As human beings all of us experience these emotions. All of us feel angry at some stage.

Anger can be a **good thing** too. Sometimes it can give you the energy to get something done or to stand up for what you believe in. Feeling angry also gives you the chance to set a good example that your children can learn from and copy. If you manage your anger in positive and healthy ways – for example, by taking a few deep breaths or walking away, rather than exploding – you show your children how to behave.

But **anger can be negative**, especially if it happens a lot or it gets out of control. Losing your temper when you're angry can make problems worse and lead to conflict with others. Being around a lot of angry yelling and conflict can frighten children and be bad for their confidence.

As a parent, you're probably **balancing many different demands** including work, family time, household chores, children's activities and social activities. When you're busy

and tired, it's easy to lose patience and feel angry when children don't cooperate or things don't go to plan.

Sometimes you might feel **angry or frustrated with your partner**, if you have one, when you don't agree about parenting, discipline and who does what household chores. These sorts of disagreements can even lead to conflict, especially if you're feeling undermined or unsupported.

Sometimes your child's anger or frustration can make you feel angry too. For example, if your child is angry and speaks rudely to you or won't do what you ask, you might feel yourself getting angry too.

And there are **other factors** that can make you more likely to feel angry – like illness, stress at work, financial difficulties, lack of sleep and not enough time for yourself. You might sometimes feel you're being pushed to the limit.

For some people, being a parent can also raise unresolved anger or other difficult **emotions from their own childhood**. If you experienced trauma, abuse or neglect as a child, you might be more likely to overreact in some situations or have trouble controlling yourself when you're angry.



Signs of Anger:

Early signs of anger include:

faster heart beats, churning stomach, agitation – that is, feeling tense or cranky, faster breathing, tensing shoulders, clenching jaw and hands, Sweating, body/face feels hot, feel anxious, can't sit still, Trembling or shaking

When you do not manage the situation in a positive manner, then you get angry with anything and everything that gets in your way, you react violently by yelling, hitting, kicking, shoving things out of your way, even you do self-destructive actions – this stage is called **aggression**.

Anger is an emotion and it is ok to be angry, but aggression is acting out inappropriately and is not ok. So learn to check your aggression and express your anger appropriately.

Being a parent if we don't learn to express our anger positively, then it will reflect in our children behavior. They will become more aggressive and non-compliant, less empathetic, display some behavior issues, overall poor adjustment and carry on same

behavior in future.

Positive Coping Strategies - Immediate Strategies

- When you understand that you are getting angry then just leave the place/situation, give space to yourself, apply some calming techniques then get back and address the situation.
- When you get angry use a simple method of counting numbers. Count numbers till you calm down
- Use calming breathing techniques – take slow deep breaths, which will help to calm down your body and mind. Take a good deal of air, hold it for few seconds and exhale. Continue this activity till you feel OK.
- Repeat calming phrases to yourself – “take it easy”, “be calm”
- Picture calming images – Imagine you are sitting at your favorite place like in beach, hill station.....
- Do something physical to burn off your angry energy – push-ups, exercise, sports
- listen to music, sleep, talk to someone, write a journal/dairyetc





Positive Coping Strategies – Long-term Strategies

- ❖ Take responsibility for your anger and for dealing with it – don't blame others, don't give excuses like, “my family situation made me to behave like this”, “things are tough at work, I'm stressed out, it's not my fault”
- ❖ Understand how your anger ticks on a practical level
- ❖ Learn the signs that you're getting angry – physical symptoms like headache, stomach ache, faster heart beats, excessive sweating, breathlessness, irritated, grumpiness, tensing muscles, frustrated etc.
- ❖ Get an idea of the situations that tend to trigger your anger, like being nagged by partner, kids aren't listening, criticisms from colleagues etc
- ❖ Get in the habit of frequently checking in on your anger levels – monitoring your anger helps you to get out of trouble situations before it's too late
- ❖ Ways to curtail minor irritation – if minor irritation, employ one of the above mentioned calming technique. Take a time out from the situation; go for tea/break if it is at work place. Tell your partner that you are feeling annoyed if it is with your spouse. Use calming phrases to yourself.
- ❖ Come up with a plan in advance about what you'll do if you get extremely angry
- ❖ Reduce Stress – your anger increase rapidly when you are tensed or stressed.
- ❖ Add calming practices to your day like, change your routine (go for walk, read books, relax before going to bed), exercise, make time for yourself, practice relaxation techniques.
- ❖ Cut down on the stressors in your life – if you have got big stresses in your life calming activities seems like band aide. So reframe you thinking. Think about long run solutions. For example – improve your

parenting skills if your kids are a constant source of your frustration, if your job condition is always stressful then think about something else, if your relationships are the constant source for your stress then sit and talk about it. **If you cannot manage your stress/anger then seek professionals help.**

- ❖ Improve your anger-related communication skills
- ❖ Learn to express it in a more productive way – instead of aggressive and destructive, learn to communicate assertively.
- ❖ Don't bottle up (suppress) things up when something annoys you – express feelings in words like “this irritates me” “ I'm a bit annoyed”
- ❖ Learn to listen more and wait before you speak
- ❖ Make & post a list of acceptable way to handle anger – sit with your children when everyone are calm, talk to them about acceptable behavior and make a list of acceptable way to handle anger and post it somewhere where you can read every day. The rules that apply to your child, also applies to you. There'll always be times when you don't manage anger well and you yell or say things you regret. This is normal. When this happens, it's a good idea to take a moment to work out what to say to your children or your partner. Here are some ideas:
 - ‘I'm sorry for losing my temper. Next time I'll take myself away to calm down earlier.’
 - ‘I'm sorry I yelled. Can we talk about what just happened?’
 - ‘I'm sorry. I shouldn't have said that, even though I was angry. I should have walked away and calmed down before we talked about it.’

Anger is one letter short of danger

Stay in control of your anger; don't let your anger to control you

ಸಾವರಾಪುರಾಚೊ ಸುವಾದ್ ರುಪ್ಯಾಚ್ಯಾ ಸ್ಮಾರಕ್ ಅಂಕ್ಯಾಕ್ ಜಯ್ತ್ ಮಾಗ್ತಾಂವ್.



ಜೊನ್, ವೈಲೆಟ್, ಜಾಸೆಟ್ ಆನಿ ಜೆವಿಟಾ ರೊತ್ರಿನಸ್
ಸಾಂ ಆಂಜೊನ್ ವಾಡೊ, ಸಾವರಾಪುರ

ST. ANTONY

Amul

The Taste of India

Amul

Real Milk Real Ice Cream

Amul

The Taste of India

Kiran Prakash

Mob : 9902194261

Email: kiranprakash78@yahoo.com

Pradeep

Mob: 8971411634



PRIYA DISTRIBUTORS

Ground Floor, Blossom Towers, Belvai – 574213

Mudaikadu, Belvai - 574213

Contact for all types of Ice Creams.
Retail & Wholesale for all functions.

ಲ್ಯಾನ್ಸನ್ & ಪ್ರೀಮಾ ಡಿಸೋಜ

19-10-2018

ಬಜ್ಜೋಡಿ ಬಾಳಕ್ ಮರಿಯೆಚ್ಯಾ ಇಗರ್ಜೆಂತ್ 19-10-2018ವೆರ್

ಮಾತ್ರಿಮೋನಿ ಸಾಕ್ರಾಮೆಂತ್ ಜೊಡ್ಲಲ್ಯಾ
ತುಮ್ಮಾಂ ಉಲ್ಲಾಸುನ್ ಬರೆಂ ಮಾಗ್ತಾಂವ್
ಆನಿ ಬರೊ ಮೊಗಾಭರಿತ್, ಘಡಾರ್ ಆಶೆತಾಂವ್.

ಅಲ್ಲ ಡಿಸೋಜ (ಆವಯ್)
ಭಾವ್, ವೊನಿ, ಭಯ್ಲ್-ಭಾವೊಜ
ನಾಂ ಆಂತೊನ್ ವಾಡೊ
ಲುಖಿನ್ ಆಪೊಅನ್ ಡಿಸೋಜ ಆನಿ
ಕುಟ್ಮಾಚಿಂ, ಬಜ್ಜೋಡಿ



Event Planners & Arrangers

We Build your Dream Around you



We Undertake:

- * Wedding Planing
- * Engagement
- * Reception
- * Roca
- * Mehandi
- * Birthday parties
- * College Events
- * Parties & more
- * Invitations
- * M.C
- * Photography & Videography
- * Decorations & Pendol
- * Catering
- * D.J & Live Music
- * Sounds & Lightings
- * Transport & Travel



Prop. Naveen D'Souza

+91 8971678492 / + 91 7338505370

Fabulously Planned, Always Remembered



Reading the Bible thru' Women's Lens...

LESSONS FROM THE HOLY FAMILY



In the recent decades, family pastoral has become almost the centre-piece of Church's mission. There have been quite a few Synods and Church documents specifically addressing family concerns. Speaking about the family and family relationships, in the Catholic milieu the holy family has often been upheld as its model. So it would be good to examine what contributed to the holiness that was undoubtedly a hallmark of the holy family.

In many ways, we may say the holy family too had its own share of "irregularities". Here we have a woman pregnant already before marriage and giving birth to a baby who may appear to be "Illicit" in the eyes of a society; a husband, who is not the biological father of the child, and a woman who quite early in life would turn into a single mother. Therefore the

holiness of the holy family does not necessarily come from their being a regular patriarchal family in the eyes of the society, but in the quality of their relationship with God and among themselves. And what interesting peculiarities do we notice in this family?

First of all, we see God himself bypassing the patriarchal norm of all decision-making being concentrated in the male-head of the family, when God deliberately chooses the woman of the household – Mary – and asks her consent without the mediation/permission of "her husband". And God does not force her into it, but asks her consent. This means, had Mary said a "No", God would have still respected her desire and her will. So God set a clear precedent that shows that God too needed a woman as a partner in the work of redemption.



The Scripture presents the ideal couple Joseph and Mary carrying out a shared responsibility in the upbringing of *their Son* Jesus:

Joseph went to register *with* Mary who was promised in marriage to him. She was pregnant, and (...) there was no room for them in the inn” (Lk.2:1-7). It is their first journey together. Yet, Mary does not claim to receive all the comforts which she rightfully deserved in such a condition; neither is Joseph blaming her for putting him through such ordeal...

“Son, why have you done this to *us*? *Your father and I* have been terribly worried looking for you” (Lk.2:41-51). Notice how many times the Gospel-writer mentions the words *parents, they, them, their*, speaking of them always as a united couple. It surely meant not just a physical proximity, but ‘a togetherness of intent and affection’ as well. Curiously enough, even in the context of a patriarchal culture, it is Mary who questions Jesus in front of so many doctors of the law. But she does so referring to Joseph first. It is as if both of them were outdoing one another in showing honour.

“While *Joseph and Mary* had finished doing, (...) *they* returned to *their* hometown of Nazareth in Galilee. The child grew and became strong, he was full of wisdom and God’s blessings were upon him” (Lk.2:21-38). Notice once again the Gospel-writer recording Mary and Joseph together and see how the entire narrative ends. Do you think Mary and Joseph’s mutual relationship as husband and wife contributed to the ‘healthy growth’ of Jesus and influenced his attitude towards women?

Summing up, the infancy narratives present Mary and Joseph working together in a relationship of respect and reciprocity, without rigidly following the prevailing gender role stereotypes. We suppose, it is this that contributed to their holiness, rather than the rigid following of patriarchal norms of husband-wife relationship prevailing in their culture. If God so ordained that his own Son should be entrusted to the custody of such a couple, wouldn’t the Church and the world, grow in grace and wisdom if men and women worked in reciprocity in its service?

-Sr. Philomena D’Souza, FMA

RIDDLES

1. Which city is unmarried?
2. Which colour do we eat?
3. What has head and tail but no body?
4. What goes to bed with it’s shoes?

Answers:

1. Kanyakumari
2. Orange
3. Coin
4. Horse

- Shanthi Pinto, St. Antony ward



WOMEN'S LEADERSHIP!

- Sr. Philomena D'Souza FMA

Reading the Bible thru' Women's Lens...

Many people around the world expected that with the victory of Hillary Clinton as the First Woman President of the United States of America, the whole world would witness women's leadership. For whatever reasons, that was not to be, but it would be good to reflect if women could bring any difference to leadership roles. Indeed it would have been very interesting to see what difference Hillary would have brought in to American President's role.

In general when women come to occupy leadership positions up until then occupied by men, they are in a peculiar situation. Not only men had occupied those positions for centuries, but in doing so they had created a masculine culture in discharging that particular role. Women who come to occupy such positions have to deal with this. And if they are insecure persons who perceive their womanhood as a liability then chances are that they either succumb to the surrounding masculine culture allowing themselves to be used as doormats, or if they are ambitious, they will do the same things which men before them have done with even

greater vengeance. In fact, we have seen, both in India and around the world, many successful women leaders who have been worse than men in their authoritarian ruthlessness and levels of corruption. How can we forget powerful women like Margaret Thatcher known as the *Iron Lady* or our own Indira Gandhi who was famously known as the *only man in her Cabine!*



In fact India has seen quite a number of women political leaders who are unmarried, and are extremely authoritarian in their functioning. And there is also the familiar stereotype that in the corporate world women bosses in general are the worst, being bossy, harsh and over-exacting. So is there a positive difference that women's leadership can make to the world?



Reading the Gospels through women's lens, we see Mary, the woman par-excellence and like in many other areas, Mary can teach us some very insightful lessons on leadership as well. Even without an official leadership position, we see her as a very good crisis manager. We see her take charge of the situation both at Cana and in the Cenacle. In both these cases, we see her in a community-centred leadership that empowers the people around her. The Cana episode in fact is insightful in understanding the leadership lessons that we could learn from Mary (Jn.2:1-11).

First of all, when all are oblivious of the problem, we see her identify a community concern, *"they have no wine"*, and she takes the initiative to do something about it. She is actually a guest with no official leadership position, but that doesn't prevent her from taking charge of the situation and doing something about it. Next she goes about tapping resources – both human and material – that can help solve the problem. The first resource is her own son whom she knows to be full of potential, but as yet he had not demonstrated it publicly. He appears like many a reluctant youngster hesitant to take the centre-stage. But her gentle yet confident push does the trick as s'he turns to the willing workers and puts them in touch with the reluctant Jesus. In doing so Mary taps the community resources, both skilled and unskilled, and builds a team willing to commit themselves to the cause. Then she motivates the team: *"Do whatever he tells you"*. The members

of the team use the readily available local resources to solve the problem – water and the water jars. The servants do not have much expertise, but they are the willing collaborators ready to work with a trusted leadership. In the end when the goal is achieved and water is turned into wine, perhaps hardly anyone knows that it is Mary who took the initiative and set the ball rolling. Instead, it is Jesus and the servants perhaps who got the limelight with everyone applauding them. It is a *"we did it"* experience for the group where the actual leader is in the background. The experience is so empowering for those involved that a new rung of leadership emerges as Jesus is recognised by those around him: *"Jesus revealed his glory and his disciples believed in him"*.

Thus Mary offers some very valuable lessons in community leadership: Identify a community concern and take the initiative. Tap the potential community resources, both human and material. Build the team and motivate it towards achieving the goal. Encourage them to take charge of the situation so that ultimately the team owns the project and its goal. The entire process is so empowering for the group that they experience: *"we did it"*. In the process a new rung of shared leadership emerges from within the community making the community self-reliant and self-governing.

Women, as they are constantly engaged in interacting with people rather than things, have a greater facility in nurturing this type of community leadership provided they value their own womanhood and its gifts.



ರೆದೆಂಪ್ತೊರಿನ್ತ್ ಮೇಳ್



ರೆದೆಂಪ್ತೊರಿನ್ತ್ ವಾ ಬೋವ್ ಭಾಗೆವಂತ್ ಸೊಡ್ವೊಣ್ಣಾರಾಚೊ ಮೇಳ್ (CSsR - Congregatio Sanctissimi Redemptoris - Congregation of the Most Holy Redeemer) ಸಾಂ. ಅಲ್ಫೊನ್ಸ್ ಲಿಗೋರಿನ್ ಘಡ್‌ಯ್ಲೊ.

ಇಟಲಿಚ್ಯಾ ನೇಪಲ್ಯಾಂತ್ ಎಕಾ ಮಂತನಾಚ್ಯಾ ಕುಟ್ಮಾಂತ್ ಜಲ್ಮಯ್ಲೊ ಅಲ್ಫೊನ್ಸ್ ದುಬ್ಯಾ ಲೊಕಾಕ್, ಸಾಂಡುನ್ ಫಾಲ್ಗೊಲಾಂಕ್ ದೆವಾಚೊ ಮೋಗ್ ಪರ್ಗಟ್ ಕರ್ಚಿ ಖಾತಿರ್, ಆಪ್ಲೆಂ ಸರ್ವ್ ಸಾಂಡುನ್ ಏಕ್ ಯಾಜಕ್ ಜಾತಾ. ದೆವಾಚಿ ಮಿಸಾಂವ್ ಜಾರಿ ಕರ್ಚಿ ಖಾತಿರ್ 1732 ಇಸ್ವೆಂತ್ ಸ್ಕಾಲಾ ಮ್ಹಳ್ಳೆಕಡೆ ರೆದೆಂಪ್ತೊರಿನ್ತ್ ಮೇಳ್ ಘಡ್ತಾ. ದುಬ್ಯಾ ಆನಿ ಸಾಂಡುನ್ ಫಾಲ್ಗೊಲಾಂತ್ ಲೊಕಾಕ್ ಶುಭ್‌ವಾರ್ತಾ ಪರ್ಗಟ್ ಕರ್ಚಿಂ ರೆದೆಂಪ್ತೊರಿನ್ತ್ ಮುಕೇಲ್ ಮಿಸಾಂವ್.

ಆಜ್ 75 ವಯ್ರ್ ರಾಷ್ಟ್ರಾಂನಿ, 5000 ವಯ್ರ್ ರೆದೆಂಪ್ತೊರಿನ್ತ್ ಯಾಜಕ್, ಸಾಂ. ಅಲ್ಫೊನ್ಸ್‌ಚ್ಯಾ ಪ್ರೇರಣಾನ್ ಭರುನ್, ಚೆಬುಚೆಂ ಮಿಸಾಂವ್ ಕಾಮ್ ಮುಖಾರುನ್ ಆಸಾತ್. ರೊಮಾಂತ್ ರೆದೆಂಪ್ತೊರಿನ್ತ್ ಮುಕೇಲ್ ಘರ್ ಆಸಾ. ಪ್ರಸ್ತುತ್ ಮಾ. ಮೈಕೆಲ್ ಬೈಲ್ CSsR ಮೆಳಾಚೊ ಮ್ಹಾ ವ್ಹಡಿಲ್ ಜಾವ್ನ್ ಆಸಾ.

ಭಾರತಾಂತ್ ಪಯ್ಲೊನ್ ಪಯ್ಲೆಂ ಬೆಂಗ್ಳುರಾಂತ್ ರೆದೆಂಪ್ತೊರಿನ್ತ್ ಯೆಣೆ 1945-ತ್ ಜಾಲ್ಲೆಂ. ಆಜ್ ಭಾರತಾಂತ್ ದೋನ್ ಪ್ರಾಂತ್ಯ್ ಬೆಂಗ್ಳುರ್ ಆನಿ ಕೇರಳ ತಶೆಂಚ್ ಉಪಪ್ರಾಂತ್ಯ್ ಮುಂಬಯ್ ಆಸಾ. ಹ್ಯಾ ಉಪಪ್ರಾಂತ್ಯಾಂತ್ ಮಂಗ್ಳುರ್, ಮುಂಬಯ್, ಗೊಂಯ್ ಆನಿ ಗುಜರಾತ್ ಪ್ರದೇಶ್ ಆಸಾತ್. ಅಲಂಗಾರಾಂತ್ ರೆದೆಂಪ್ತೊರಿನ್ತ್ ಘರ್ 'ನಿತ್ಯಾಧರ್ ನಿವಾಸ್' ಆಸಾ. ಆಮ್ಚಿ ಸಾವೆರಾಪುರ, ಸಾಂ. ಫ್ರಾನ್ಸಿಸ್ ಸಾವೆರಾಚಿ ಫಿರ್ಗಜ್ ತಾಂಚ್ಯಾ ಜತ್ನಿಖಾಲ್ ಆಸಾ.



UBUNTU is a very nice story from Africa...
The motivation behind the Ubuntu culture in Africa...
An Anthropologist proposed a game to the African tribal children...
He placed a basket of sweets near a tree and made the children stand 100 metres away. Then announced that whoever reaches first would get all the sweets in the basket. When he said 'ready steady go!'...

Do you know what these children did? They all held each other's hands, ran together towards the tree, divided the sweets equally among themselves, ate the sweets and enjoyed it.

When Anthropologist asked them why they did so, they answered ... "Ubuntu" which meant – 'How can one be happy when the others are sad?'

Ubuntu in their language means –
"I am because we are"

A strong message for all generations.
Let all of us always have this attitude and spread happiness wherever we go.

**LET'S HAVE A "UBUNTU" LIFE...
I AM BECAUSE WE ARE**

Alfred J. Pinto – St. Anthony Ward



ಸಂಬಂಧಾಂಚಿ ಶಿಂಖಿಳ್

ಕೊಂಕ್ಣೆಂತ್ ಅಪುರ್ಬಾಯೆಚಿ ಸಂಬಂಧ್ ಆಸಾತ್. ತಾಂಕಾಂ ಸೊಭಿತ್ ನಾಂವಾಂ ಆಸಾತ್. ತಿ ವಳೆರ್ ದಿಲ್ಯಾ. ಸಾಂಗಾತಾ ರೋಮಿ ಲಿಪಿಯೆಂತ್ ಬರಯ್ಲಾಂ ಆನಿ ಇಂಗ್ಲಿಶ್ ಭಾಶೆಂತ್ ಅರ್ಥ್ ದಿಲಾ. (ಕುರ್ಪಾ : ಚಾಲ್ತಿ ಕೊಂಕ್ಣಿ, ಮಾಂಡ್ ಸೊಭಾಣ್ ಪ್ರಕಾಶನ್)

| | | |
|------------------------|-----------------------|--|
| ಆವಯ್ (ಮಾಂಯ್) | Avo'y (Many) | Mother |
| ಬಾಪುಯ್ (ಪಾಯ್/ಬಾಬ್/ಆನ್) | Bapuy (Pay/Bab/An) | Father |
| ಭಯ್ | Bho'ynn | Sister |
| ಭಾವ್ | Bhav | Brother |
| ಆಚೊ (ಆಬ್) | Azo (Ab) | Grandfather |
| ಆಜಿ (ವ್ಹಡ್ಲಿ ಮಾಂಯ್) | Aji (Vho'ddli many) | Grandmother |
| ಬಾಪ್ಲೊ (ಬಾಪ್ಪು) | Baplyo (Bappu) | Uncle (Paternal) |
| ಆಕಯ್ | Ako'y | Aunt (Paternal) |
| ಮಾವ್ಲಿ | Mavshi | Aunt (Paternal uncle's wife) |
| ಮಾಮ್ | Mam' | Uncle (Paternal aunt's husband) |
| ಮಾವ್ಲೊ (ಮಾಮ್) | Mavillo (Mam') | Uncle (Maternal) |
| ಮಾವ್ಲಿ | Mavshi | Aunt (Maternal) |
| ಮಾಮಿ | Mami | Aunt (Maternal uncle's wife) |
| ಬಾಪ್ಪು | Bappu | Uncle (Maternal aunt's husband) |
| ನಾತು | Natu | Grandson |
| ನಾತ್ | Nat | Granddaughter |
| ನಾತ್ರಾಂ | Natram | Grandchildren |
| ಮಾಂವ್ | Manv | Father-in-law |
| ಸಾಸುಮಾಂಯ್ | Sasumany | Mother-in-law |
| ಮಿವ್ಲೊ | Mivnno | Brother-in-law (Wife's brother) |
| ಭಾವೊಜಿ | Bhavoji | (Sister's husband) |
| ಭಾವೊ | Bhavo | (Husband's elder brother) |
| ದೇರ್ | De'r | (Husband's younger brother) |
| ಸಾಡು | Saddu | (Wife's sister's husband) |
| ನಂಡಾಯಾ | No'nddaya | (Husband's sister's husband) |
| ಪೊಣ್ಣುರಾಂ (ಪೊಣ್ಣುರಾಂ) | Ponntur (Ponnturam) | Great grandchild (Great grandchildren) |
| ಪೊಣ್ಣೊ (ಪೊಣ್ಣೊ) | Ponzo (Ponnji) | Great grandfather (Great grandmother) |
| ಶೆಣ್ಣುರಾಂ (ಶೆಣ್ಣುರಾಂ) | Shenntur (Shennturam) | Great great grandchild (Great great grandchildren) |
| ಶೆಣ್ಣೊ (ಶೆಣ್ಣೊ) | Shenno / Shennji | Great great grandfather (Great great grandmother) |
| ಮಿವ್ಲಿ | Mivnni | (Wife's sister) Sister-in-law |
| ನಣಂದ್ | No'no'nd | (Husband's sister) |
| ಭಾವೊಜಿ | Bhavoz | (Brother's wife) |
| ವೊನಿ | Voni | (Elder brother's wife) |
| ದಾಟ್ಲು / ಬಾಬ್ | Datt'ttu/Bab | Elder brother |
| ಬಾಯ್ | Bay | Elder sister |
| ಪೊದೊರ್ನ್ | Podorn | Godfather |
| ಮೊದೊರ್ನ್ | Modorn | Godmother |
| ಭಾಚೊ | Bhacho | (Sister's son) Nephew |
| ಪುತ್ಲೊ | Putnyo | (Brother's son) Niece |
| ಭಾಚಿ | Bhachi | (Sister's daughter) |
| ಧುವ್ಲಿ | Dhuvddi | (Brother's daughter) |
| ದಾಯ್ಲಿ | Dayji | Paternal cousins |
| ಗೋತ್ರಿ | Goatri | Maternal cousins |
| ಜಾವಂಯ್ | Zavo'im | Son-in-law |
| ಸುನ್ | Sun | Daughter-in-law |
| ಯೇಯ್ | Ye'y | Father of Son/daughter-in-law |
| ಯೇಣ್ | Ye'nn | Mother of Son/daughter-in-law |

ಅಭಿಮಾನಾಚೊ ಆದೇವ್ನ್

ಮಾಯಾವೊಗಾಚೊ ಯೆವ್ಕಾರ್



22 ವರ್ಸಾಂ ಮಂಘರ್ ದಿಯೆಸೆಜಿಕ್ ಬಲಶ್ತ್ ಘಡಾರ್ ದಿಲ್ಲ್ಯಾ
ಅ. ಮಾ.ದೊ. ಉವಿಶ್ ಹಾವ್ನ್ ಡಿಸೋಜಿ
 ಹಾಂಕಾಂ ಮಾನಾನ್ ಚೆಪೆಂ ಉಕಲ್ಸ್
 ದೇವ್ ಬರೆಂ ಕರುಂ ಮ್ಹಣ್ತಾಂವ್.

ನವ್ಯಾ ಚಿಂತ್ನಾಚ್ಯಾ, ಯುವ ಕಾಲೆತಿಚ್ಯಾ
ಅ.ಮಾ.ದೊ. ಪೀಟರ್ ಹಾವ್ನ್ ಸಲ್ವಾನ್ತಾ
 ಹಾಂಚ್ಯಾ ಮುಕೆಲ್ಪಣಾಂತ್ ಮಂಘರ್ ದಿಯೆಸೆಜಿ ಆನಿಪೀ
 ಬಳ್ತಂತ್ ಜಾಂವ್ ಮ್ಹಣ್ ಆಶೆತಾಂವ್
 ಆನಿ ಮಾಗ್ಡೆಂ ಆನಿ ಸಾಂಗಾತ್ ಭಾಸಯ್ತಾಂವ್.

ವಿಗಾರ್ ಆನಿ ದೇವ್ ಪರ್ಜಾ
ಸಾಂ ಫ್ರಾನ್ಸಿಸ್ ಸಾವೆರ್ ಫಿರ್ಗಜಿ, ಸಾವೆರಾಪುರಾ



ಅಮ್ಕಾಂ ಕಾಜರ್ ಜಾವ್ನ್ ಸೊಟಾ ವರ್ಸಾಂ
 ಉಪ್ರಾಂತ್ ಜೊವ್ಚ್ಯಾ ಜೆಕಾಡ್ಯ
 ಭುರ್ಗಾಂಚೆಂ ದೆಣೆ ಫಾವೊ ಕಲ್ಲ್ಯಾ ಧನ್ಯಾ
 ದೆವಾಕ್ ಆಮಿ ಅರ್ಗಾಂ ದಿತಾಂವ್.
 ಅಮ್ಕಾಂ ಭುರ್ಗಿಂ ಫಾವೊ ಜಾಂತ್ಲೆ
 ಏತೆರ್ ಜಾಂತ್ಲಿಂ ಆಪ್ಲಿಂ ಮೋಗಾಚಿಂ
 ಏಚ್ಚೆರ್ ನಾಸ್ತಾಂ ಮಾಗೊನ್ ಆಸ್ಲಿಂ.
 ಪ್ರಮುಖ್ ಜಾವ್ನ್ ಪುಜೊ ಬಾಬ್
 ದೆ ಇಂಚು ಸೊಜ್ ಆನಿ ಮ್ಹಜಿ ಮಾಂಯ್
 ಬೆನ್ನಿ ಸೊಜ್ ಉಪಾನ್ ದಂಡವ್ಚ್ಯಾ
 ಕರ್ನ್ ಜಾಂತ್ಲಿಂ ವರ್ಸಾಂ ಹ್ಯಾ ಏತೆರ್ ಮಾಗ್ಣಿ
 ಭೆಟಯ್ತಾಲಂ. ಮ್ಹಜ್ಯಾ ಮಾಂಯ್ಸ್ ಹ್ಯಾ ಏತೆರ್
 ಪ್ರಕ್ರಮ್ ಜಾವ್ನ್ ಬಾಚೊಕ್ ಜೆಜುಲಾಗಿಂ, ಸಾಂ
 ಜೆರಾರ್ಡ್ ಮಜೆಲಾಲಾಗಿಂ ಆನಿ ಸಾಂ ಜೂದ್
 ರಾಡ್ವಾಲಾಗಿಂ ಆಂಗವ್ಣಿ ಕೆಲ್ಲಿ ಆನಿ ಅಲಂಗಾರ್ಚೆಂ
 ಅಪೊಲೆಂ ಪತ್ರಾರ್ ಪರ್ಗಡ್ ಕರ್ತಾಂ ಮ್ಹಣ್
 ಭಾಸಾಂಖಲ್ಲೆಂ.

ಆಶ್ಚನ್ & ಪ್ರೆಸ್ಚನ್

2016 ಮಾರ್ಚ್ 7 ತಾಲಿಕೆರ್ ಜಲ್ಮಾಲ್ಲ್ಯಾ ಅಮ್ಕಾಂ ಜೊವ್ಚ್ಯಾಂತ್ ಆಮಿ
 ಆಶ್ಚನ್ ಆನಿ ಪ್ರೆಸ್ಚನ್ ಮ್ಹಣ್ ನಾಂವ್ ದಿಲಾಂ. ಸಾಂ ಜೆರಾರ್ಡ್ಚ್ಯಾ
 ಮಾನಾಕ್ ಮಾಂಯ್ ಪಯ್ಲ್ಯಾ ಜೆಕಾಡ್ಯಕ್ ಜೆರು ಆನಿ ಸಾಂ ಜೂದಾಚ್ಯಾ
 ಮಾನಾಕ್ ದುಸ್ರ್ಯಾ ಜೆಕಾಡ್ಯಕ್ ಜುಡು ಮ್ಹಣ್ ಅಪಯ್ತಾ.

ಆಸ್ಲಿ ಆನಿ ಪ್ರಿಯಾ, ಸಾವೆರಾಪುರಾ ಫಿರ್ಗಜಿ ಆತಾಂ ಮುಂಬಯ್



ಲ್ಯಾನ್ಸನ್

&

ಪ್ರೀಮಾ ಡಿಸೋಜ

19-10-2018

ಲಗ್ನಾ ಬಾಂದ್
ಸೂಫಿತ್ ಉರುಂ
ಮೊಗಾ ಬಾಂದ್
ಶಾಫಿತ್ ಉರುಂ

ಉಲ್ಲಾಪುನ್ ಬರೆಂ ಮಾಗ್ತಾಕ್
ಉವಿಸ್ ಆಪೊಲನ್ ಡಿಸೋಜ ಆನಿ ಕುಟ್ಮಾಚಿಂ, ಬಜ್ಜೋಡಿ
ಅಲ್ಲ ಡಿಸೋಜ (ಪ್ರೀಮಾಜಿ ಅವಯ್)
ಭಾವ್, ವೊನಿ, ಭಯ್ಣ್-ಭಾವೊಜಿ
ಸಾಂ ಆಂತೊನ್ ವಾಡೊ



Harman M. D'Silva



Standard Engineering Works

+91 9164436658
+91 8105246658

Steel Metal Works, Warehouse Gates, Grills, Stainless Steel Railings, etc



standardengineeringworks6658@gmail.com
R.V. Nagar, Near Hotel Ballal Tourist, Moodbidri - 574 227



ಸುರ್ಯಾಚೆಂ ಕೀರ್ಣ್ ತುಂ
ಪರ್ಜಳಿಕ್ ಹಾಸೊ ತುಜ್ಯೊ
ಹಾಲ್ಯಾನಿಂಚ್ ಘರ್ ಭರ್ತಾ
ಚಂದ್ರ್ ಬಾವ್ಡೊ ಲಜೆನ್ ಲಿಪ್ತಾ

ಜಿವಿತ್ ತುಜೆಂ ಸೊಭಾಯೆಚೆಂ ಜಾಂವ್
ನಂದನ್ ಆನಿ ಸೊಭಾಗೆಚೆಂ ಜಾಂವ್
ತುಕಾ ಸರ್ವ್ ಬರೆಂ ಮಾಗ್ತಾಂವ್.

ಕ್ರಿಸ್ತಿನಾ ಮರಿಯಾ ಡಿಸಿಲ್ವಾ

ಜಲ್ಮ್ : 08-09-2017

ಹದ್ದಾ-ಮಾಮ್ನಿ : ಕ್ಯಾನಿಲ್ ಆನಿ ಲವೀನಾ ಡಿಸಿಲ್ವಾ
ವ್ಹಡ್ಡಿಮಾಂಯ್ ಆನಿ ಕುಟ್ಮಾಚಿಂ ವಾಮಂಜೂರ್
ಅಬ್, ವ್ಹಡ್ಡಿಮಾಂಯ್, ಹೊದೊನ್, ಮಾಮ್, ಮಾದ್ರಿ
ಆನಿ ಕುಟ್ಮಾದಾರಾಂ - ಸಾಂ ಆಂತೊನ್ ವಾಡೊ, ಸಾವೆರಾಪುರ

ರುಪ್ಯಾಳೋ ಅಂಕೋ "ಸಾವೆರಾಪುರಾಚೊ ಸುವಾದ್" ಹಾಕಾ ಆಮ್ಚೆ ಶುಭಾಶಯ್

Contact : Vincent D'Souza

Call : 98451 70429

Whatsapp : 94835 01695



PALKE ENTERPRISES

Authorised Stockists for Unnati Submersible Pumps



PALKE BOREWELLS AND MOTOR WINDERS

Magranth Complex, Moodbidri

- ❖ We undertake Borewell drilling and pump erections
- ❖ Rewinding & servicing of all pumpsets

ವಿ. ಸೂ: ಬೋರ್‌ವೆಲ್ಲಾಂತ್ ಪಡ್‌ಲ್ಲೆ ವಾ ಶಿರ್ಕಾಲ್ಲೆ ಪಂಪ್ ಕಾಡುಂಕ್ ಆಮ್ಚಾಂ ಸಂಪರ್ಕ್ ಕರಾ

If not delivered please return to
The Editor

St Francis Xavier Church
Saverapura, Murkothpalke
Belvai Post - 574 213

Ph : 9686100597

Email : saverapurapalkechurch@gmail.com

Website : www.saverapurachurch.org

To,